

**ಕರ್ನಾಟಕ ವಿಧಾನ ಪರಿಷತ್ತು**

(ನೂರ ನಲವತ್ತೇಳನೆಯ ಅಧಿವೇಶನ)

12ನೇ ಸೆಪ್ಟೆಂಬರ್ 2022

ಸೋಮವಾರ

**ವಿಷಯಾನುಕ್ರಮಣಿಕೆ (Index)**

## 1. ಸಂತಾಪ ಸೂಚನೆಗಳು

ವಿಧಾನ ಸಭೆಯ ಶಾಸಕರು ಹಾಗೂ ಹಾಲ ಸಚಿವರಾದ ಉಮೇಶ್ ವಿ. ಕತ್ತಿ, ವಿಧಾನ ಸಭೆಯ ಹಾಗೂ ವಿಧಾನ ಪರಿಷತ್ತಿನ ಮಾಜಿ ಶಾಸಕರು ಹಾಗೂ ಸಚಿವರಾದ ಎಂ. ರಘುಪತಿ, ವಿಧಾನ ಪರಿಷತ್ತಿನ ಮಾಜಿ ಶಾಸಕರಾದ ಎಂ.ಡಿ. ರಮೇಶ್ ರಾಜು, ಕನ್ನಡ ಸುಗಮ ಸಂಗೀತ ಕ್ಷೇತ್ರದ ಗಾಯಕರಾದ ಶಿವಮೊಗ್ಗ ಸುಬ್ಬಣ್ಣ, ಭಾಷಾ ವಿಜ್ಞಾನಿ, ಖ್ಯಾತ ಸಾಹಿತಿ ಪ್ರೊ. ಕೋಡಿ ಕುಶಾಲಪ್ಪಗೌಡ, ಹಿರಿಯ ವೈದರು ಡಾ: ಗುರುರಾಜ ಹೆಬ್ಬಾರ ಹಾಗೂ ಖ್ಯಾತ ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ ಅವರುಗಳ ನಿಧನದ ಬಗ್ಗೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧಪಕ್ಷದ ನಾಯಕರು)

ಶ್ರೀ ಲಕ್ಷಣ ಸಂಗಪ್ಪ ಸವದಿ

ಶ್ರೀ ಚನ್ನರಾಜ್ ಬಸವರಾಜ್ ಹಟ್ಟಿ ಹೊಳೆ

ಶ್ರೀ ನಿರಾಣಿ ಹಣಮಂತ್ ರುದ್ರಪ್ಪ

ಶ್ರೀ ಎಂ.ನಾಗರಾಜು

ಶ್ರೀ ಟಿ.ಎ. ಶರವಣ

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ

ಶ್ರೀ ಸಲೀಂ ಅಹ್ಮದ್

ಶ್ರೀ ಪಿ.ಹೆಚ್. ಪೂಜಾರ್

ಶ್ರೀ ಗೋವಿಂದ ಎಂ.ಕಾರಜೋಳ (ಜಲ ಸಂಪನ್ಮೂಲ ಸಚಿವರು)

&lt;&gt;&lt;&gt;&lt;&gt;

(765) 12.9.2022 11.10 ಪಿ.ಕೆ.ಜಿ.ಆರ್

ಕರ್ನಾಟಕ ವಿಧಾನ ಪರಿಷತ್ತು

ಸೋಮವಾರ, 12ನೇ ಸೆಪ್ಟೆಂಬರ್ 2022

ಸದನವು ವಿಧಾನ ಸೌಧದಲ್ಲಿರುವ ವಿಧಾನ ಪರಿಷತ್ತಿನ  
ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆ 14 ನಿಮಿಷಕ್ಕೆ ಸಮಾವೇಶಗೊಂಡಿತು

ಸಭಾಪತಿಯವರಾದ (ಶ್ರೀ ರಘುನಾಥ್ ರಾವ್ ಮಲ್ಲಾಪೂರೆ)

ಅವರು ಪೀಠದಲ್ಲಿ ಉಪಸ್ಥಿತರಿದ್ದರು.

ಸದನವು “ವಂದೇ ಮಾತರಂ” ಗೀತೆಯೊಂದಿಗೆ ಪ್ರಾರಂಭವಾಯಿತು.

### 1. ಸಂತಾಪ ಸೂಚನೆಗಳು

ವಿಧಾನ ಸಭೆಯ ಶಾಸಕರು ಹಾಗೂ ಹಾಲ ಸಚಿವರು ಉಮೇಶ್ ವಿ. ಕತ್ತಿ, ವಿಧಾನ ಸಭೆಯ ಹಾಗೂ ವಿಧಾನ ಪರಿಷತ್ತಿನ ಮಾಜಿ ಶಾಸಕರು ಹಾಗೂ ಸಚಿವರಾದ ಎಂ. ರಘುಪತಿ, ವಿಧಾನ ಪರಿಷತ್ತಿನ ಮಾಜಿ ಶಾಸಕರಾದ ಎಂ.ಡಿ. ರಮೇಶ್ ರಾಜು, ಕನ್ನಡ ಸುಗಮ ಸಂಗೀತ ಕ್ಷೇತ್ರದ ಗಾಯಕರಾದ ಶಿವಮೊಗ್ಗ ಸುಬ್ಬಣ್ಣ, ಭಾಷಾ ವಿಜ್ಞಾನಿ, ಖ್ಯಾತ ಸಾಹಿತಿ ಪ್ರೊ. ಕೋಡಿ ಕುಶಾಲಪ್ಪಗೌಡ, ಹಿರಿಯ ವೈದರು ಡಾ: ಗುರುರಾಜ ಹೆಬ್ಬಾರ ಹಾಗೂ ಖ್ಯಾತ ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ ಅವರುಗಳ ನಿಧನದ ಬಗ್ಗೆ.

**ಸಭಾಪತಿಯವರು:-** ವಿಧಾನ ಸಭೆಯ ಶಾಸಕರು ಹಾಗೂ ಹಾಲ ಸಚಿವರು ಉಮೇಶ್ ವಿ. ಕತ್ತಿ, ವಿಧಾನ ಸಭೆಯ ಹಾಗೂ ವಿಧಾನ ಪರಿಷತ್ತಿನ ಮಾಜಿ ಶಾಸಕರು ಹಾಗೂ ಸಚಿವರಾದ ಎಂ. ರಘುಪತಿ, ವಿಧಾನ ಪರಿಷತ್ತಿನ ಮಾಜಿ ಶಾಸಕರಾದ ಎಂ.ಡಿ. ರಮೇಶ್ ರಾಜು, ಕನ್ನಡ ಸುಗಮ ಸಂಗೀತ ಕ್ಷೇತ್ರದ ಗಾಯಕರಾದ ಶಿವಮೊಗ್ಗ ಸುಬ್ಬಣ್ಣ, ಭಾಷಾ ವಿಜ್ಞಾನಿ, ಖ್ಯಾತ ಸಾಹಿತಿ ಪ್ರೊ. ಕೋಡಿ ಕುಶಾಲಪ್ಪಗೌಡ, ಹಿರಿಯ ವೈದರು ಡಾ: ಗುರುರಾಜ ಹೆಬ್ಬಾರ ಹಾಗೂ ಖ್ಯಾತ ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ ಅವರುಗಳು ನಿಧನರಾದುದನ್ನು ಈ ಸದನಕ್ಕೆ ತಿಳಿಸಲು ವಿಷಾದಿಸುತ್ತೇನೆ.

#### 1. ಉಮೇಶ್ ವಿ. ಕತ್ತಿ

ವಿಧಾನ ಸಭೆಯ ಶಾಸಕರು ಹಾಗೂ ಸಚಿವರಾದ ಉಮೇಶ್ ವಿ. ಕತ್ತಿ ಅವರು ದಿನಾಂಕ: 06.09.2022ರಂದು ನಿಧನ ಹೊಂದಿರುತ್ತಾರೆ.

1961ರ ಮಾರ್ಚ್, 14ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಖಡಕಲಾಟ ಗ್ರಾಮದಲ್ಲಿ ಜನಿಸಿದ್ದ ಶ್ರೀಯುತರು ಬಿ.ಎ. ಪದವಿಯನ್ನು ಪಡೆದಿರುತ್ತಾರೆ. ತಮ್ಮ 25ನೇ ವಯಸ್ಸಿನಲ್ಲಿ 1985ರಲ್ಲಿ ರಾಜಕೀಯ ಪ್ರವೇಶಿಸಿದ್ದು 3ನೇ ವಿಧಾನಸಭೆಯಿಂದ 11ನೇ ವಿಧಾನಸಭೆವರೆಗೆ ಹಾಗೂ 13ನೇ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ವಿಧಾನಸಭೆಯಿಂದ 15ನೇ ವಿಧಾನಸಭೆವರೆಗೆ ಒಟ್ಟು 7 ಬಾರಿ ವಿಧಾನ ಸಭೆಗೆ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದ ಶ್ರೀಯುತರು ಸಕ್ಕರೆ, ಲೋಕೋಪಯೋಗಿ, ತೋಟಗಾರಿಕೆ, ಬಂಧೀಖಾನೆ ಹಾಗೂ ಕೃಷಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಅರಣ್ಯ, ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಗಳ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು. 2010ರಲ್ಲಿ ಕೃಷಿ ಸಚಿವರಾಗಿ ಮೊದಲ ಬಾರಿಗೆ ರೈತ ವರ್ಗಕ್ಕೆ ಪ್ರಯೋಜನಕಾರಿ ಕೃಷಿ ಬಜೆಟ್ ಮಂಡಿಸಿದ್ದ ಕೀರ್ತಿಗೆ ಭಾಜನರಾಗಿದ್ದರು. ಅವರ ತಂದೆಯವರಾದ ವಿಶ್ವನಾಥ ಕತ್ತಿ ಅವರ ಸ್ಮರಣಾರ್ಥ ಚಾರಿಟೇಬಲ್ ಟ್ರಸ್ಟ್‌ನ್ನು ಸ್ಥಾಪಿಸಿದ್ದರು. ಕೈಗಾರಿಕೋದ್ಯಮಿಯಾಗಿದ್ದ ಶ್ರೀಯುತರು ವಿಶ್ವರಾಜ ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸಿರುತ್ತಾರೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸಿದ್ದ ಇವರು ಸ್ನೇಹಜೀವಿ ರಾಜಕಾರಣಿಯಾಗಿದ್ದರು.

ಶ್ರೀಯುತರ ನಿಧನದಿಂದಾಗಿ ರಾಜ್ಯವು ಸರಳ ಸ್ನೇಹಜೀವಿ ರಾಜಕಾರಣಿ ಹಾಗೂ ಸಹಕಾರಿ ಕ್ಷೇತ್ರದ ಕೈಗಾರಿಕೋದ್ಯಮಿಯೊಬ್ಬರನ್ನು ಕಳೆದುಕೊಂಡಂತಾಗಿದೆ.

## 2. ಎಂ. ರಘುಪತಿ

ವಿಧಾನ ಪರಿಷತ್ತಿನ ಹಾಗೂ ವಿಧಾನ ಸಭೆಯ ಮಾಜಿ ಶಾಸಕರು ಹಾಗೂ ಮಾಜಿ ಸಚಿವರಾದ ಎಂ. ರಘುಪತಿರವರು ದಿನಾಂಕ: 18.06.2022ರಂದು ನಿಧನ ಹೊಂದಿರುತ್ತಾರೆ.

ವಿದ್ಯಾರ್ಥಿ ದೆಸೆಯಿಂದಲೂ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಶ್ರೀಯುತರು ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ ಸಂಸ್ಥಾಪಕರಾಗಿದ್ದರು. ಇವರು ವಿದ್ಯಾರ್ಥಿ ದಿಶೆಯಲ್ಲಿಯೇ ಹೋರಾಟದಲ್ಲಿ ತೊಡಗಿಕೊಂಡಿದ್ದರು. ವಿದ್ಯಾರ್ಥಿಗಳ ಕಲ್ಯಾಣ ಯೋಜನೆ ಜಾರಿ ಮಾಡಲು “ಜಾನ್ ಮಥಾಯಿ” ಕಮಿಟಿಯನ್ನು ಇವರ ಹೋರಾಟದ ಫಲವಾಗಿ ಸರ್ಕಾರ ರಚಿಸಿತ್ತು. 1976 ರಿಂದ 1982ರವರೆಗೆ ವಿಧಾನ ಪರಿಷತ್ತಿನ ಶಾಸಕರಾಗಿದ್ದ ಶ್ರೀಯುತರು 1983ರಲ್ಲಿ ಶಿವಾಜಿನಗರ ಕ್ಷೇತ್ರದಿಂದ ಮೊಟ್ಟಮೊದಲ ಬಾರಿಗೆ ವಿಧಾನ ಸಭೆ ಪ್ರವೇಶಿಸಿದ್ದರು. ಶ್ರೀ ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ಶಿಕ್ಷಣ,

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕಾರ್ಮಿಕ, ವಾರ್ತಾ, ಆಹಾರ, ಮೀನುಗಾರಿಕೆ ಖಾತೆಗಳನ್ನು ನಿಭಾಯಿಸಿದ್ದ ಶ್ರೀಯುತರು ಶಾಲೆಗಳಲ್ಲಿ ಶ್ರೀಮಂತರು, ಬಡವರು ಎಂಬ ಭೇದವಿರಬಾರದು ಎಂದು ಭಾವಿಸಿ ಸರ್ಕಾರಿ ಶಾಲೆಗಳಲ್ಲಿ ಸಮವಸ್ತ್ರ ನೀಡಿ ಜಾರಿಗೆ ತರುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತಂದ ಕೀರ್ತಿಗೆ ಭಾಜನರಾಗಿರುತ್ತಾರೆ. ಅಲ್ಲದೇ, ಸಂಚಾರಿ ಗ್ರಂಥಾಲಯವನ್ನು ಆರಂಭಿಸಿದ್ದು, ಶಿಕ್ಷಕರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ ಅವುಗಳನ್ನು ಬಗೆಹರಿಸಲು ಕಾರ್ಯೋನ್ಮುಖರಾಗುತ್ತಿದ್ದರು. ಮೌಲ್ಯಮಾಪನ ಮಾಡಿದ ಸಂದರ್ಭದಲ್ಲಿ ಶಿಕ್ಷಕರ ಭತ್ಯೆಯನ್ನು ಅದೇ ದಿನ ನೀಡುವಂತೆ ಆದೇಶ ಹೊರಡಿಸಿದ್ದ ಶ್ರೀಯುತರು ಬೆಂಗಳೂರು ದೂರದರ್ಶನ ಕೇಂದ್ರ ಸ್ಥಾಪನೆಯಾಗುವಲ್ಲಿಯೂ ಪ್ರಮುಖ ಪಾತ್ರವಹಿಸಿದ್ದರು.

ಬಹುಮುಖ ಪ್ರತಿಭೆಯ ವ್ಯಕ್ತಿತ್ವ ಹೊಂದಿದ್ದ ಶ್ರೀಯುತರು ರಾಜಕೀಯ ಹೊರತಾಗಿ ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು.

ಶ್ರೀಯುತರ ನಿಧನದಿಂದಾಗಿ ರಾಜ್ಯವು ಒಬ್ಬ ಹಿರಿಯ ಮುತ್ತದ್ದಿ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ.

### 3. ಎಂ.ಡಿ. ರಮೇಶ್ ರಾಜು

ವಿಧಾನ ಪರಿಷತ್ತಿನ ಮಾಜಿ ಶಾಸಕರಾದ ಎಂ.ಡಿ. ರಮೇಶ್ ರಾಜು ಅವರು ದಿನಾಂಕ: 18.07.2022ರಂದು ನಿಧನ ಹೊಂದಿರುತ್ತಾರೆ.

1941ರಲ್ಲಿ ಮಂಡ್ಯ ಜಿಲ್ಲೆಯಲ್ಲಿ ಜನಿಸಿದ್ದ ಶ್ರೀಯುತರು ಎಂ.ಎ ಪದವೀಧರರಾಗಿದ್ದು, ವೃತ್ತಿಯಲ್ಲಿ ಕೃಷಿಕರಾಗಿದ್ದರು. 2001-07ನೇ ಸಾಲಿನಲ್ಲಿ ವಿಧಾನ ಪರಿಷತ್ತಿನ ಶಾಸಕರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಹಲವು ವರ್ಷಗಳ ಕಾಲ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಶ್ರೀಯುತರು ಮಂಡ್ಯ ನಗರದ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮೈಷುಗರ್ ಕಾರ್ಖಾನೆಯ ಅಧ್ಯಕ್ಷರಾಗಿ ಮತ್ತು ಅರಕೇಶ್ವರ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿರುತ್ತಾರೆ.

ಶ್ರೀಯುತರ ನಿಧನದಿಂದಾಗಿ ರಾಜ್ಯವು ಸರಳ ಸಜ್ಜನಿಕೆಯ ಹಿರಿಯ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ.

#### 4. ಶಿವಮೊಗ್ಗ ಸುಬ್ಬಣ್ಣ

ಕನ್ನಡ ಸುಗಮ ಸಂಗೀತ ಕ್ಷೇತ್ರದ ಶ್ರೇಷ್ಠ ಗಾಯಕರಾದ ಶಿವಮೊಗ್ಗ ಸುಬ್ಬಣ್ಣ ಅವರು ದಿನಾಂಕ: 11.08.2022ರಂದು ನಿಧನ ಹೊಂದಿರುತ್ತಾರೆ.

1938ರಲ್ಲಿ ಶಿವಮೊಗ್ಗ ಜಿಲ್ಲೆಯ ನಗರ ಗ್ರಾಮದಲ್ಲ ಜನಿಸಿದ್ದ ಶ್ರೀಯುತರು ತಮ್ಮ ತಾತ ಶಾಮಣ್ಣ ಅವರ ಬಳಿ ಪ್ರಾಥಮಿಕ ಸಂಗೀತಾಭ್ಯಾಸ ಕಳಿತು ನಂತರ ಪ್ರಖ್ಯಾತ ಗಾಯಕಿ ಬಿ.ಕೆ. ಸುಮಿತ್ರ ಅವರ ಜೊತೆ ಸೇರಿ ಕೆಲವು ವರ್ಷಗಳ ಕಾಲ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದ್ದರು. ಶ್ರೀಯುತರು ಬಿ.ಎ., ಬಿ.ಕಾಂ., ಎಲ್.ಎಲ್.ಬಿ. ಪದವಿಯನ್ನು ಪಡೆದು ವಕೀಲರಾಗಿ ವೃತ್ತಿ ಬದುಕನ್ನು ಆರಂಭಿಸಿ ನೋಟರಿಯಾಗಿ ನೇಮಕಗೊಂಡಿದ್ದರು.

ಶ್ರೀಯುತರು ಸಾಂಸ್ಕೃತಿಕ ವೇದಿಕೆಗಳಲ್ಲಿ ಹಾಡುವುದನ್ನು ಮುಂದುವರೆಸಿ 1963ರಲ್ಲಿ ಆಕಾಶವಾಣಿಯ ಗಾಯಕರಾಗಿ ಆಯ್ಕೆಯಾಗಿದ್ದರು. ಆಕಾಶವಾಣಿ ಪ್ರಸಾರ ಮಾಡಿದ ಜನಪ್ರಿಯ ಕಾರ್ಯಕ್ರಮದಲ್ಲ “ಕೋಡಗನ ಕೋಳಿ ನುಂಗಿತ್ತಾ”, “ಅಳಬೇಡಾ ತಂಗಿ ಅಳಬೇಡ”, “ಬದ್ಧಿಯಬ್ಬೇ ಮುದಕಿ” ಮೊದಲಾದ ಶಿಶುನಾಳ ಷರೀಫರ ಗೀತೆಗಳನ್ನು ಹಾಡಿ ನಾಡಿನ ಮನೆ ಮಾತಾಗಿದ್ದರು.

ಶ್ರೀಯುತರು ಚಂದ್ರಶೇಖರ ಕಂಬಾರರ “ಕರಿಮಾಯಿ” ಮೂಲಕ 1978ರಲ್ಲಿ ಕಾಡು ಕುದುರೆ ಚಿತ್ರದ “ಕಾಡುಕುದುರೆ ಓಡಿ ಬಂದಿತ್ತಾ” ಹಾಡಿಗಾಗಿ ಅತ್ಯುತ್ತಮ ಹಿನ್ನೆಲೆ ಗಾಯಕ-ರಜತ ಕಮಲ ರಾಷ್ಟ್ರ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶಸ್ತಿಯನ್ನು ಪಡೆದಿದ್ದರಲ್ಲದೆ, ಸಂತ ಶಿಶುನಾಳ ಷರೀಫ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನಾಡೋಜ, ಕರ್ನಾಟಕ ಸಂಗೀತ ಅಕಾಡೆಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿಗಳು ಸೇರಿದಂತೆ ಇತರೆ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುತ್ತಾರೆ.

ಶ್ರೀಯುತರ ನಿಧನದಿಂದಾಗಿ ರಾಜ್ಯವು ಕನ್ನಡ ಸುಗಮ ಸಂಗೀತ ಕ್ಷೇತ್ರದ ಹಿರಿಯ ಶ್ರೇಷ್ಠ ಗಾಯಕರೊಬ್ಬರನ್ನು ಕಳೆದುಕೊಂಡಂತಾಗಿದೆ.

### 5. ಪ್ರೊ. ಕೋಡಿ ಕುಶಾಲಪ್ಪಗೌಡ

ಹಿರಿಯ ವಿದ್ವಾಂಸ, ಭಾಷಾ ವಿಜ್ಞಾನಿ, ಖ್ಯಾತ ಸಾಹಿತಿ ಪ್ರೊ. ಕೋಡಿ ಕುಶಾಲಪ್ಪಗೌಡ ಅವರು ದಿನಾಂಕ: 03.09.2022 ರಂದು ನಿಧನ ಹೊಂದಿರುತ್ತಾರೆ.

1931ರ ಮೇ, 31ರಂದು ದಕ್ಷಿಣ ಕನ್ನಡದ ಅಂಚಿನ ಕೊಡಗು ಜಿಲ್ಲೆಯ ಉತ್ತರ ಭಾಗದಲ್ಲರುವ ಪೆರಾಜೆಯ ಕೋಡಿ ಎಂಬಲ್ಲಿ ಜನಿಸಿದ ಶ್ರೀಯುತರು ಸ್ನಾತಕೋತ್ತರ ಪದವೀಧರರಾಗಿದ್ದರು. ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲ 10 ತಿಂಗಳು ವಿಶೇಷ ಅಧ್ಯಯನ ನಡೆಸಿದ್ದ ಶ್ರೀಯುತರು ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಕನ್ನಡ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿ ನಂತರ ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲ ಭಾಷಾ ವಿಜ್ಞಾನದ ಪ್ರೌಢ ಅಧ್ಯಯನ ಕೇಂದ್ರದ ಕಾರ್ಯ ನಿರ್ವಾಹಕ-ನಿರ್ದೇಶಕರಾಗಿ, ಮದ್ರಾಸು ಕನ್ನಡ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಕೀರ್ತಿಗೆ ಭಾಜನರಾಗಿರುತ್ತಾರೆ. ಅಲ್ಲದೇ ಭಾಷಾ ವಿಜ್ಞಾನ ಕ್ಷೇತ್ರದಲ್ಲ ಅಂತರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ್ದ ಶ್ರೀಯುತರು ಸುಮಾರು 17ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಪ್ರಕಟಿಸಿರುತ್ತಾರೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕನ್ನಡದ ಶಾಸನಗಳ ಭಾಷಾ ವಿಶ್ಲೇಷಣೆ ಎಂಬ ಸಂಶೋಧನಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು, 1987ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳಲ್ಲದೆ ಇನ್ನಿತರೆ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುತ್ತಾರೆ.

ಶ್ರೀಯುತರ ನಿಧನದಿಂದಾಗಿ ರಾಜ್ಯವು ಕನ್ನಡ ಭಾಷೆಯ ಹಿರಿಯ ವಿದ್ವಾಂಸ ಹಾಗೂ ಬರಹಗಾರರೊಬ್ಬರನ್ನು ಕಳೆದುಕೊಂಡಂತಾಗಿದೆ.

## 6. ಡಾ: ಗುರುರಾಜ ಹೆಬ್ಬಾರ್

ಹಾಸನದ ಅಪರೂಪದ ಖ್ಯಾತ ವೈದ್ಯರು, ಸಮಾಜ ಸೇವಕರೂ ಆದ ಡಾ: ಗುರುರಾಜ ಹೆಬ್ಬಾರ್ ಅವರು ದಿನಾಂಕ: 03.09.2022 ರಂದು ನಿಧನ ಹೊಂದಿರುತ್ತಾರೆ.

1959ರ ಜನವರಿ, 01ರಂದು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಸೋಮೇಶ್ವರದಲ್ಲಿ ಜನಿಸಿದ್ದ ಶ್ರೀಯುತರು ಹಾಸನದ ಕಟ್ಟಾಯದಲ್ಲ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪ್ರಾರಂಭಿಸಿ, ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್., ಪದವಿಯನ್ನು ಪಡೆದಿದ್ದರು. ಆಲೂರು ತಾಲ್ಲೂಕು ಪಾಳ್ಯದಲ್ಲಿ ಖಾಸಗಿ ಕ್ಲಿನಿಕ್ ತೆರೆಯುವ ಮೂಲಕ ವೈದ್ಯಕೀಯ ವೃತ್ತಿಯನ್ನು ಆರಂಭಿಸಿದ್ದ ಶ್ರೀಯುತರು ಬೈಚನಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಸರ್ಕಾರಿ ಕೆಲಸಕ್ಕೆ ರಾಜೀನಾಮೆಯನ್ನು ನೀಡಿ ಶ್ರೀ ರಾಮಕೃಷ್ಣ ನರ್ಸಿಂಗ್ ಹೋಂ ಸ್ಥಾಪಿಸಿದ್ದರು. ವೈದ್ಯರಷ್ಟೇ ಅಲ್ಲದೆ, ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ಶ್ರೀಯುತರು ಬಡವರಿಗಾಗಿ ಸಹಕಾರಿ ತತ್ವದಡಿ ಜನಕಲ್ಯಾಣ ರೀಸರ್ಚ್ ಅಂಡ್ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿದ್ದರು. ಸಿ.ಟಿ. ಸ್ಕಾನಿಂಗ್ ಸೆಂಟರ್, ಸಂಜೀವಿನಿ ಸಹಕಾರಿ ಆಸ್ಪತ್ರೆ, ಕಾಮಧೇನು ವಿದ್ಯಾಶ್ರಮ (ವೃದ್ಧಾಶ್ರಮ), ರೈತ ಬಂಧು ಸಹಕಾರಿ ಸಂಘ, ನಂದಗೋಕುಲ ಶಿಶುಕೇಂದ್ರ, ಗೋ ಸಂರಕ್ಷಣೆ, ಪ್ರಾಣಿ ಹಿಂಸಾ ನಿವಾರಣಾ ಸಂಘ, ಹಾಸನಾಂಬ ಧರ್ಮಭತ್ತ ಹೀಗೆ ನಾನಾ ಸಂಘಗಳನ್ನು ಸ್ಥಾಪಿಸುವ ಮೂಲಕ ಸಮಾಜದ ಬಡವರ ಏಳಿಗೆಗಾಗಿ ಅವಿರತವಾಗಿ ಶ್ರಮಿಸಿದ್ದರು. ಶ್ರೀಯುತರು ತಮ್ಮ ಅನನ್ಯ ಸಮಾಜ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು.



ಶ್ರೀಯುತರ ನಿಧನದಿಂದಾಗಿ ರಾಜ್ಯವು ಒಬ್ಬ ಖ್ಯಾತ ವೈದ್ಯ ಹಾಗೂ ಸಮಾಜ ಸೇವಕರೊಬ್ಬರನ್ನು ಕಳೆದುಕೊಂಡಂತಾಗಿದೆ.

## 7. ಪಂಡಿತ್ ಶಿವಕುಮಾರ್ ಶರ್ಮಾ

ಖ್ಯಾತ ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ ಅವರು ದಿನಾಂಕ: 10.05.2022 ರಂದು ನಿಧನ ಹೊಂದಿರುತ್ತಾರೆ.

1938ರ ಜನವರಿ, 13 ರಂದು ಜಮ್ಮುವಿನಲ್ಲಿ ಜನಿಸಿದ್ದ ಶ್ರೀಯುತರು ತಮ್ಮ ತಂದೆಯವರಿಂದಲೇ ಗಾಯನ, ತಬಲಾ ಶಿಕ್ಷಣ ಪ್ರಾರಂಭಿಸಿ 1950ರಲ್ಲಿ ಸಂತೂರ್ ಶಿಕ್ಷಣ ಪ್ರಾರಂಭಿಸಿದ್ದರು. 1955ರಲ್ಲಿ ಸ್ವಾಮಿ ಹರಿದಾಸ ಸಮ್ಮೇಳನದಲ್ಲಿ ಪ್ರಥಮ ಬಾರಿಗೆ ಸಂತೂರ್ ವಾದನ ಪ್ರಸ್ತುತ ಪಡಿಸಿ ಮುಂದಿನ 10 ವರ್ಷಗಳ ಕಾಲ ಮುಖ್ಯ ವಾದ್ಯವಾಗಿ ಪರಿವರ್ತಿಸಿ ಸಂತೂರ್ ಎಂಬ ಜನಪದ ವಾದ್ಯವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚುರಪಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುತ್ತಾರೆ. ದೂರದರ್ಶನಕ್ಕಾಗಿ ಅವರು ಸಂಯೋಜಿಸಿದ “ಮಿಲೇ ಸುರ್ ಮೇರಾ ತುಮ್ಹಾರಾ” ಗೀತೆ ಇಂದಿಗೂ ಜನಮನದಲ್ಲಿ ಅಚ್ಚಳಯದೇ ಉಳಿದಿದೆ. ಶ್ರೀಯುತರ “ಕಾಲ್ ಆಫ್ ದಿ ವ್ಯಾಲ” ಅತೀ ಹೆಚ್ಚು ಮಾರಾಟವಾದ ಹಿಂದುಸ್ತಾನಿ ಶೈಲಿಯ ಧ್ವನಿಮುದ್ರಿಕೆಯಾಗಿರುತ್ತದೆ. “ಮ್ಯೂಸಿಕ್ ಆಫ್ ದಿ ಮೌಂಟೆನ್ಸ್, ಮೇಘ ಮಲ್ಲಾರ ಮೊದಲಾದವುಗಳು ಅವರ ಇತ್ತೀಚಿನ ಜನಪ್ರಿಯ ಧ್ವನಿ ಮುದ್ರಿಕೆಗಳಾಗಿರುತ್ತವೆ.

ಶ್ರೀಯುತರು ಶಾಸ್ತ್ರೀಯ ಸಂಗೀತ ವಾದಕರಲ್ಲದೆ, ಡರ್, ಸಿಲ್‌ಸಿಲಾ, ಲಮ್ಹೆ, ಚಾಂದ್‌ನಿ, ಝನಕ್ ಝನಕ್ ಪಾಯಲ್ ಬಾಜೇ ಮೊದಲಾದ ಹೆಸರಾಂತ ಹಿಂದಿ ಚಲನ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿರುತ್ತಾರೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀಯುತರು ಪದ್ಮಶ್ರೀ, ಪದ್ಮವಿಭೂಷಣ, ಸಂಗೀತ ನಾಟಕ ಅಕಾಡೆಮಿ, ಜಮ್ಮು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ, ಸಂಗೀತ ಕಲಾ ಅಕಾಡೆಮಿ, ಅಮೇರಿಕಾ ಬಾಲ್ಟಿಮೋರ್ ನಗರದ ಗೌರವ ಪ್ರಜೆಯ ಸನ್ಮಾನ ಸೇರಿದಂತೆ ಇತರೆ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುತ್ತಾರೆ.

ಶ್ರೀಯುತರ ನಿಧನದಿಂದಾಗಿ ದೇಶವು ಒಬ್ಬ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದ ಸಂತೂರ್ ವಾದಕರನ್ನು ಕಳೆದುಕೊಂಡಂತಾಗಿದೆ.

(ಮುಂದು . . .)

(766) 12-9-2022 11.20 ಡಿಎಸ್-ಎಂಡಿ

**ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):-** ಮಾನ್ಯ ಸಭಾಪತಿಯವರೇ, ನಮ್ಮ ಒಡನಾಡಿಯಾಗಿದ್ದಂತಹ ಶ್ರೀ ಉಮೇಶ್ ವಿ.ಕತ್ತಿ ಯವರು ಸೇರಿದಂತೆ 7 ಜನ ಗಣ್ಯರ ಅಗಲಕೆಯ ಸಂತಾಪ ಸೂಚನೆಯನ್ನು ತಾವು ಮಂಡಿಸಿದ್ದೀರಿ. ನಾವೆಲ್ಲರೂ ಕೂಡ ಬಹಳ ಪ್ರೀತಿಯಿಂದ ಆತ್ಮೀಯತೆಯಿಂದ ಕಂಡುಕೊಂಡಂತಹ ಶ್ರೀ ಉಮೇಶ್ ವಿ.ಕತ್ತಿ ಯವರು ಮೊನ್ನೆ ಆಕಸ್ಮಿಕವಾಗಿ ನಿಧನರಾಗಿರುವಂಥದ್ದು ಇಡೀ ರಾಜ್ಯಕ್ಕೆ ತುಂಬಾ ಸಂಕಟವಾಗಿರುವಂತಹ ವಿಚಾರವಾಗಿದೆ. ಸುಮಾರು 61 ವರ್ಷ ಪ್ರಾಯದವರಾದ ಶ್ರೀ ಉಮೇಶ್ ವಿ.ಕತ್ತಿ ಯವರು ನಮ್ಮೆಲ್ಲರ ಮಧ್ಯೆ ಬಹಳ ಅಭಿಮಾನದಿಂದ, ಆತ್ಮೀಯತೆಯಿಂದ, ಸ್ನೇಹದಿಂದ ಇದ್ದರು. ಅವರು ಎಲ್ಲಾ ಪಕ್ಷದವರನ್ನು ಕೂಡ ಒಂದೇ ರೀತಿಯ ಪ್ರೀತಿಯಲ್ಲಿ ನೋಡುತ್ತಿರುವುದನ್ನು ನಾನು ಕಂಡಿದ್ದೆ. ಒಂದು ವೈಶಿಷ್ಟ್ಯತೆ ಏನೆಂದರೆ, ಅವರು 8 ಬಾರಿ ಶಾಸಕರಾಗಿ ಆಯ್ಕೆಯಾಗುತ್ತಾರೆ. 1985, 1989, 1994, 2004, 2009, 2013, 2018, ಹೀಗೆ 8 ಬಾರಿ ಶಾಸಕರಾಗಿ ಆಯ್ಕೆಯಾಗುತ್ತಾರೆ. ಒಂದು ಸಲ ಸೋಲುತ್ತಾರೆ. ಒಟ್ಟು 9 ಸಲ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ 8 ಸಲ ಗೆಲ್ಲುತ್ತಾರೆ. 4 ಸಲ ಸಚಿವರಾಗಿರುವಂಥದ್ದು ಬಹಳ ದೊಡ್ಡ ದಾಖಲೆ ಎಂದು ನನಗನಿಸುತ್ತದೆ. ಅವರ ಒಟ್ಟು ಸಾರ್ವಜನಿಕ ಜೀವನದ ನಡವಳಿಕೆಗಳು, ವಿಚಾರಗಳು, ಅವರ ಶ್ರಮ, ಅವರ ಸಂಘಟನೆ ಮತ್ತು ಎಲ್ಲರ ಜೊತೆಯಲ್ಲಿ ವಿಶ್ವಾಸಾರ್ಹವಾಗಿರುವಂತಹ

ಮಾತು, ಇವೆಲ್ಲವುಗಳು ಕೂಡ ನಮಗೆ ಬದುಕಿನಲ್ಲಿ ನೆನಪು ಉಳಿಯುವಂತಹ ಘಟನೆಗಳಾಗಿವೆ. ಶ್ರೀ ಉಮೇಶ್ ವಿ.ಕತ್ತಿ ಯವರ ತಂದೆ ಶ್ರೀ ವಿಶ್ವನಾಥ ಕತ್ತಿಯವರು ಶ್ರೀ ರಾಮಕೃಷ್ಣ ಹೆಗ್ಗಡೆಯವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದರು. ಅವರು ವಿಧಾನಸೌಧದಲ್ಲೇ ಹೃದಯಘಾತಕ್ಕೆ ಒಳಗಾದರು ಎನ್ನುವುದು ಮೊನ್ನೆ ನಮಗೆಲ್ಲರಿಗೂ ಗೊತ್ತಾಗಿರುವಂತಹ ವಿಚಾರ. ಸಂಕಟವೇನೆಂದರೆ, ಅವರ ತಂದೆ ವಿಧಾನಸೌಧದಲ್ಲಿ ಹೃದಯಘಾತಕ್ಕೆ ಹೀಡಾಗಿ ಅನಾಹುತಕ್ಕೆ ಒಳಗಾಗುತ್ತಾರೆ. ನಮ್ಮೆಲ್ಲರ ಪ್ರೀತಿಯ ಶ್ರೀ ಉಮೇಶ್ ವಿ. ಕತ್ತಿಯವರು ಸಚಿವರಾಗಿದ್ದಾಗಲೇ ದುರಂತಕ್ಕೆ ಹೀಡಾಗಿ ನಮ್ಮೆಲ್ಲರನ್ನು ಅಗಲುತ್ತಾರೆ ಎನ್ನುವಂಥದ್ದು ನಮಗಾಗಿರುವಂತಹ ನೋವು. ಇವೆಲ್ಲದರ ಮಧ್ಯೆ ಅವರ ಪರಿಶ್ರಮಗಳು, ಖಾತೆಯೆಲ್ಲ ಅವರ ನಿಷ್ಠೆ, ಶ್ರಮ, ಯಾವುದೇ ಸಮಸ್ಯೆಗಳು ಬಂದಾಗ ಪಕ್ಷಾತೀತವಾಗಿ ನಿರ್ವಹಿಸುವಂತಹ ರೀತಿ, ಇವೆಲ್ಲವು ಕೂಡ ಬಹಳ ಕಾಲ ನಮ್ಮೆಲ್ಲರ ಮನಸ್ಸಿನಲ್ಲಿ ಉಳಿಯುವಂಥದ್ದು. ಅವರ ತಂದೆಯ ಹೆಸರಿನಲ್ಲಿ ಒಂದು ಟ್ರಸ್ಟ್‌ನ್ನು ಮಾಡಿ, ಆ ಟ್ರಸ್ಟ್ ಮೂಲಕ ಬಡವರಿಗೆ ಮತ್ತು ಕಷ್ಟದಲ್ಲಿದ್ದವರಿಗೆ ಅವರು ಸಹಾಯ ಮಾಡುತ್ತಿದ್ದರು. ಕಂಡದ್ದನ್ನು ಕಂಡಂತೆ ಹೇಳುವಂತಹ ಚಾತಿ ಅವರಿಗೆ ಇತ್ತು. ನಾವೆಲ್ಲರೂ ಯಾವುದಾದರೂ ಮಾತನ್ನು ಹೇಳುವಾಗ ನಮಗೆ ಸಂಕೋಚ ಇರಬಹುದು, ತಾಳ್ಮೆ ಇರಬಹುದು, ಜಾಗ್ರತೆ ಮಾಡಬಹುದು, ಆದರೆ ಶ್ರೀ ಉಮೇಶ್ ವಿ.ಕತ್ತಿಯವರು ಮಾತ್ರ ತಮಗೆ ಅನಿಸಿದ್ದನ್ನು, ಕಂಡದ್ದನ್ನು ಕಂಡ ಹಾಗೆ ಹೇಳಬಿಡುವಂತಹ ರಾಜಕಾರಣಿಗಳಲ್ಲಿ ಒಬ್ಬರು ಎಂದು ನನಗನಿಸುತ್ತದೆ.

(ಮುಂದು)

(767) ಎಸ್‌ಪಿಆರ್/ಎಂಡಿ/11:30/12/09/2022

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಮುಂದು):-**

ನಾನು ಅನೇಕ ಬಾರಿ ಅವರ ಬಳಿ, ಅವರು ಇಷ್ಟು ಕಟುವಾಗಿ ಮಾತನಾಡುವ ಬಗ್ಗೆ ಕೇಳಿದ್ದೇನೆ. ಆಗ ಅವರು ನಾನು ಸತ್ಯವನ್ನು ಮಾತ್ರವೇ ಹೇಳಿದ್ದೇನೆ ಎಂಬುದಾಗಿ ಹೇಳುತ್ತಿದ್ದರು. ಹೀಗೆ ಅವರು ತಮ್ಮದೇ ಆದ ರೀತಿಯಲ್ಲಿ ಬಹಳ ಪ್ರೀತಿಯಿಂದ ನಡೆದುಕೊಳ್ಳುವ ಅವರ ನಡವಳಿಕೆಯಿಂದಾಗಿ ನಮಗೆಲ್ಲಾ ಅವರ ಬಗ್ಗೆ ಇರುವ ಗೌರವ ಹೆಚ್ಚಿಸಿತ್ತು. ಈ ಹಿಂದೆ ಅವರು ತೋಟಗಾರಿಕೆ, ಬಂಧೀಖಾನೆ ಹಾಗೂ ಕೃಷಿ ಇಲಾಖೆಯ ಮಂತ್ರಿಗಳಾಗಿ ಕಾರ್ಯನಿರ್ವಹಿಸಿದ್ದರು. ಈ ಹಿಂದೆ 2010 ನೇ ಸಾಲಿನಲ್ಲಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅವರು ಕೃಷಿ ಸಚಿವರಾಗಿದ್ದಾಗ ಕೃಷಿ ಆಯವ್ಯಯವನ್ನು ಮಂಡನೆ ಮಾಡುವುದರಲ್ಲಿಯೂ ಸಹ ಅವರ ಶ್ರಮವಿತ್ತು. ಹಾಲ ಅವರು ಅರಣ್ಯ ಮತ್ತು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗಳ ಮಂತ್ರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅನೇಕ ಬಾರಿ ನಮ್ಮ ಜಿಲ್ಲೆಗಳ ಸಮಸ್ಯೆಗಳ ಬಗ್ಗೆ ಅವರ ಬಳಿಗೆ ಹೋದಾಗ ಎಲ್ಲಾ ಅಧಿಕಾರಿಗಳನ್ನು ಕರೆದು, ಸಮಸ್ಯೆಗಳನ್ನು ಪರಿಹಾರ ಮಾಡಿರುವುದನ್ನು ನಾನು ಕಂಡಿದ್ದೇನೆ. ಅವರ ಒಟ್ಟು ಆಡಳಿತಾತ್ಮಕವಾದ ಭಾವನೆಗಳನ್ನು ನಾವು ಕಂಡಿದ್ದೇವೆ. ಯಾವುದೇ ಕಡತಗಳನ್ನು ಬಹಳಷ್ಟು ಕಾಲ ಇಟ್ಟುಕೊಳ್ಳುವುದನ್ನು ಅವರು ಸಹಿಸುತ್ತಿರಲಿಲ್ಲ. ಯಾರಾದರೂ ಶಾಸಕರು ಹೋದರೆ, ಅವರು ತಕ್ಷಣವೇ ಕಡತಗಳನ್ನು ತರಿಸಿ, ಇಲ್ಲಿಯೇ ತೀರ್ಮಾನವಾಗಬೇಕು ಎನ್ನುವಂತಹ ಕಟುವಾದ ನಿರ್ಧಾರಗಳನ್ನು ಅವರು ತೆಗೆದುಕೊಳ್ಳುತ್ತಿದ್ದರು. ಮೊನ್ನೆಯ ದಿನ ಅಂದರೆ, ಅವರ ನಿಧನದ ದಿನ ಅವರ ಪಾರ್ಥಿವ ಶರೀರವನ್ನು ನೋಡಲು ಅವರ ಊರಿಗೆ ಹೋದಾಗ, ಅವರ ಒಟ್ಟು ಜನಪ್ರಿಯತೆ ಏನು ಎನ್ನುವುದು ನಮಗೆಲ್ಲಾ ಅರ್ಥವಾಗುವುದಕ್ಕೆ ಅವಕಾಶವಾಯಿತು. ಸುಮಾರು 10 – 20 ಕಿಲೋ ಮೀಟರ್‌ಗಳಷ್ಟು ದೂರದವರೆಗೆ ಅವರ ಪಾರ್ಥಿವ ಶರೀರ ಬರುವ ವಾಹನವನ್ನು ರಸ್ತೆಯ ಎರಡೂ ಬದಿಗಳಲ್ಲಿ ಜನರು ನಿಂತುಕೊಂಡು ಗಮನಿಸುತ್ತಿದ್ದರು ಹಾಗೂ “ಉಮೇಶ್ಣ ಕತ್ತಿಯವರಿಗೆ ಜಯವಾಗಲಿ” ಎಂಬ ಘೋಷಣೆಗಳನ್ನು ಕೂಗುತ್ತಿದ್ದರು. ಎಲ್ಲಾ ರಾಜಕೀಯ ಪಕ್ಷದವರು ಒಟ್ಟಾಗಿ ಹಾಗೂ ಒಂದಾಗಿ ಅಲ್ಲಿಗೆ ಬಂದಿದ್ದರು. ರಾಜ್ಯದ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು ಒಳಗೊಂಡಂತೆ ಬಹುತೇಕವಾಗಿ ಎಲ್ಲಾ ಸಚಿವರು ಹಾಗೂ ಎಲ್ಲಾ ಹಿರಿಯ ರಾಜಕಾರಣಿಗಳು ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಪಡೆದುಕೊಂಡಿರುವುದನ್ನು ನೋಡಿದರೆ, ಅವರೊಬ್ಬ ಅತ್ಯಂತ ಜನಪ್ರಿಯ ಹಾಗೂ ಜನರ ಮಧ್ಯೆ ಕೆಲಸ ಮಾಡಿದ ಹಿರಿಯ ರಾಜಕಾರಣಿ ಎನ್ನುವ ಗೌರವಗಳು ಅವರಲ್ಲಿ ಹೆಚ್ಚುವುದಕ್ಕೆ ಕಾರಣವಾಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ, ಶ್ರೀಯುತರ ನಿಧನವು ನಮ್ಮ ರಾಜ್ಯಕ್ಕೆ, ನಮ್ಮ ಸರ್ಕಾರಕ್ಕೆ ಹಾಗೂ ಎಲ್ಲಾ ರಾಜಕೀಯ ಪಕ್ಷದವರಿಗೆ ನೋವುಂಟು ಮಾಡಿರುವ ಒಂದು ಘಟನೆಯಾಗಿದೆ ಎನ್ನುವುದನ್ನು ತಮ್ಮ ಮೂಲಕ ಉಲ್ಲೇಖಿಸಿ, ಅತ್ಯಂತ ಸರಳ ಹಾಗೂ ಸ್ನೇಹಜೀವಿ ರಾಜಕಾರಣಿಯನ್ನು ಕಳೆದುಕೊಂಡ ಅನುಭವವು ಈ ರಾಜ್ಯಕ್ಕೆ ಆಗಿದೆ ಎಂದು ಹೇಳಿ, ತಾವು ಮಂಡಿಸಿರುವ ಸಂತಾಪ ಸೂಚನೆಗೆ ನನ್ನ ಸಹಮತವನ್ನು ವ್ಯಕ್ತಪಡಿಸುತ್ತೇನೆ.

ದಿವಂಗತ ಎಂ.ರಘುಪತಿರವರು ವಿಧಾನ ಪರಿಷತ್ತು ಹಾಗೂ ವಿಧಾನ ಸಭೆ ಸದಸ್ಯರಾಗಿ ಅನೇಕ ಜನಪರ ಕೆಲಸಗಳನ್ನು ಮಾಡಿದ್ದಾರೆ. ವಿದ್ಯಾರ್ಥಿ ದಿನೆಯಿಂದಲೂ ಕೂಡ ಅವರು ಹೋರಾಟಗಳನ್ನು ಮಾಡಿದ್ದಾರೆ. ವಿದ್ಯಾರ್ಥಿ ಕಲ್ಯಾಣ ಯೋಜನೆಯನ್ನು ಜಾರಿಗೆ ತರಬೇಕು ಎನ್ನುವ ಅವರ ಒಟ್ಟು ಹೋರಾಟದ ಫಲವಾಗಿ “ಜಾನ್ ಮಧಾಯಿ” ಕಮಿಷನನ್ನು ಅಂದಿನ ಸರ್ಕಾರವು ರಚನೆ ಮಾಡಿತ್ತು. ಅವರು ಶ್ರೀ ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ಶಿಕ್ಷಣ, ಕಾರ್ಮಿಕ, ವಾರ್ತಾ, ಆಹಾರ, ಮೀನುಗಾರಿಕೆ ಹಾಗೂ ಇನ್ನೂ ಹಲವಾರು ಖಾತೆಗಳನ್ನು ಅವರು ನಿಭಾಯಿಸಿದ್ದರು. ಶ್ರೀಯುತರು ಸರ್ಕಾರಿ ಶಾಲೆಗಳಲ್ಲಿ ಸಮವಸ್ತ್ರ ನೀತಿಯನ್ನು ಜಾರಿಗೊಳಿಸಿದರು. ವಿದ್ಯಾರ್ಥಿಗಳು ಬಡವರಾಗಿರಲಿ ಅಥವಾ ಶ್ರೀಮಂತರಾಗಿರಲಿ, ಅವರುಗಳು ಒಂದೇ ರೀತಿಯ ಸಮವಸ್ತ್ರಗಳನ್ನು ಧರಿಸಬೇಕು ಎಂಬ ನೀತಿಯನ್ನು ಜಾರಿಗೆ ತಂದಿರುವ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ. ಅವರು ವಾರ್ತಾ ಮಂತ್ರಿಯಾಗಿ, ಬೆಂಗಳೂರು ನಗರದಲ್ಲಿ ದೂರದರ್ಶನ ಕೇಂದ್ರವನ್ನು ಸ್ಥಾಪನೆ ಮಾಡುವಲ್ಲಿ ಅವರು ಅತ್ಯಂತ ಶ್ರಮ ವಹಿಸಿ ಕೆಲಸಗಳನ್ನು ಮಾಡಿದ್ದಾರೆ. ಅವರು ಒಬ್ಬ ಪ್ರತಿಭಾವಂತ, ಜನಪರ ರಾಜಕಾರಣಿ ಹಾಗೂ ಹಿರಿಯ ಮುತ್ಸದ್ಧಿಯನ್ನು ಕರ್ನಾಟಕ ರಾಜ್ಯವು ಕಳೆದುಕೊಂಡಿದೆ. ತಾವು ಮಂಡಿಸಿರುವ ತಮ್ಮ ಸಂತಾಪ ಸೂಚನೆಗೆ ಸರ್ಕಾರದ ಪರವಾಗಿ ಮತ್ತು ನನ್ನ ಸಹಮತವನ್ನು ವ್ಯಕ್ತಪಡಿಸುತ್ತೇನೆ.

ಎಂ.ಡಿ.ರಮೇಶ್ ರಾಜು ರವರು ವಿಧಾನ ಪರಿಷತ್ತಿನಲ್ಲಿ ಶಾಸಕರಾಗಿ ಕೆಲಸ ಮಾಡಿದ್ದರು. ವಿಧಾನ ಪರಿಷತ್ತಿನಲ್ಲಿ ಬಡವರ ಪರವಾಗಿ ಅನೇಕ ಭಾವನೆಗಳನ್ನು ವ್ಯಕ್ತಪಡಿಸಿ, ಸಮಸ್ಯೆಗಳನ್ನು ಉಲ್ಲೇಖಿಸಿ, ಅವುಗಳನ್ನು ಪರಿಹಾರಗಳನ್ನು ಪಡೆದ ಒಬ್ಬ ಶ್ರೇಷ್ಠ ರಾಜಕಾರಣಿಗಳಲ್ಲಿ ಶ್ರೀಯುತರು ಒಬ್ಬರಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಬಹು ದೊಡ್ಡ ಹುದ್ದೆಗಳನ್ನು ಬಹು ಕಾಲದವರೆಗೆ ನಿರ್ವಹಿಸಿದ್ದಾರೆ ಎನ್ನುವ ದಾಖಲೆಗಳನ್ನು ತಾವು ಮಂಡಿಸಿರುವ ಸಂತಾಪ ಸೂಚನೆಯಲ್ಲಿ ಉಲ್ಲೇಖಿಸಿದ್ದೀರಿ. ಒಬ್ಬ ಅತ್ಯಂತ ಹಿರಿಯ ಸಜ್ಜನ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ ಎನ್ನುವ ತಮ್ಮ ಪ್ರಸ್ತಾವನೆಗೆ ನಾನು ನನ್ನ ಸಹಮತವನ್ನು ವ್ಯಕ್ತಪಡಿಸುತ್ತೇನೆ.

ಮುಂದುವರೆದು, ನಮಗೆ ಜನಪದ ಎಂದ ತಕ್ಷಣ ಜನಪದ ಸಾಹಿತ್ಯ ಹಾಗೂ ಜನಪದ ಹಾಡುಗಳ ಬಗ್ಗೆ ಒಂದು ಉಲ್ಲೇಖ ಬಂದರೆ, ತಕ್ಷಣವೇ ನೆನಪಾಗುವ ಹೆಸರು ಎಂದರೆ ಅದು ಶಿವಮೊಗ್ಗ ಸುಬ್ಬಣ್ಣರವರದ್ದು. ಅವರು ತಮ್ಮ ತಾತ ಶಾಮಣ್ಣ ಅವರ ಬಳಿ ತಮ್ಮ ಪ್ರಾಥಮಿಕ ಸಂಗೀತಾಭ್ಯಾಸವನ್ನು ಕಲಿತು, ನಂತರ ಪ್ರಖ್ಯಾತ ಗಾಯಕಿ ಶ್ರೀಮತಿ ಬಿ.ಕೆ.ಸುಮಿತ್ರ ಅವರ ಜೊತೆ ಸೇರಿ ಹಲವು ವರ್ಷಗಳ ಕಾಲ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದ್ದರು. ವಾಸ್ತವಿಕವಾಗಿ ಅವರೊಬ್ಬ ಕಾನೂನು ಪದವೀಧರರಾಗಿ, ಒಬ್ಬ ನೋಟರಿಯಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದ್ದರು. ಅವರು ಸಾಂಸ್ಕೃತಿಕ ವೇದಿಕೆಗಳಲ್ಲಿ ಹಾಡುತ್ತಾ, ಆಕಾಶವಾಣಿಯವರು ಪ್ರಸಾರ ಮಾಡಿದ ಅತ್ಯಂತ ಜನಪ್ರಿಯವಾದ ಕೆಲವು ಹಾಡುಗಳು “ಕೋಡಗನ ಕೋಳಿ ನುಂಗಿತ್ತಾ”, “ಅಳಬೇಡಾ ತಂಗಿ ಅಳಬೇಡ”, “ಬಿದ್ದೀಯಬ್ಬೇ ಮುದಕಿ” ಮತ್ತು ಶಿಶುನಾಳ ಷರೀಫರ ಅನೇಕ ಹಾಡುಗಳು ಮನೆಮಾತಾಗಿರುವ ಬಗ್ಗೆ ತಾವು ಉಲ್ಲೇಖ ಮಾಡಿರುವುದಕ್ಕೆ ನಾನು ನನ್ನ ಸಹಮತವನ್ನು ವ್ಯಕ್ತಪಡಿಸುತ್ತೇನೆ. ಶ್ರೀಯುತರು ಚಂದ್ರಶೇಖರ ಕಂಬಾರರ “ಕರಿಮಾಯಿ” ಮೂಲಕ ಕಾಕನ ಕೋಟೆ ಚಿತ್ರದ “ಕಾಡು ಕುದುರೆ ಓಡಿ ಬಂದಿತ್ತಾ” ಎನ್ನುವ ಹಾಡಿಗೆ ಅವರಿಗೆ ರಜತ ಕಮಲ ರಾಷ್ಟ್ರ ಪ್ರಶಸ್ತಿ ದೊರಕಿರುವುದನ್ನು ಇಲ್ಲಿ ನೆನಪು ಮಾಡಿಕೊಳ್ಳಲಾಗಿದೆ. ಶ್ರೀಯುತರು ನಾಡೋಜ ಸೇರಿದಂತೆ, ಅನೇಕ ಪ್ರಶಸ್ತಿಗಳನ್ನು ಪಡೆದು ಕೊಂಡಿದ್ದರು. ಕರ್ನಾಟಕ ರಾಜ್ಯದ ಬಹುತೇಕ ಶ್ರೇಷ್ಠ ಪ್ರಶಸ್ತಿಗಳನ್ನು ಹಾಗೂ ಕೇಂದ್ರದ ಅನೇಕ ಪ್ರಶಸ್ತಿಗಳನ್ನು ಅವರು ಪಡೆದುಕೊಂಡಿದ್ದರು. ಅವರ ನಿಧನನಿಂದಾಗಿ ಸುಗಮ ಸಂಗೀತ ಹಾಗೂ ಜನಪದ ಸಂಗೀತ ಅತ್ಯಂತ ಶ್ರೇಷ್ಠ ಸಾಹಿತಿಗಳನ್ನು ಕಳೆದುಕೊಂಡಂತಾಗಿದೆ.

ಪ್ರೊಫೆಸರ್ ಕೋಡಿ ಕುಶಾಲಪ್ಪಗೌಡ ರವರ ಬಗ್ಗೆ ಸಂತಾಪ ಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. ಇವರು ಅತ್ಯಂತ ಹಿರಿಯ ವಿದ್ವಾಂಸರು, ಭಾಷಾ ವಿಜ್ಞಾನಿ, ಖ್ಯಾತ ಸಾಹಿತಿ. ಅವರು ದಕ್ಷಿಣ ಕನ್ನಡದ ಅಂಚಿನ ಕೊಡಗು ಜಿಲ್ಲೆಯ ಉತ್ತರ ಭಾಗದಲ್ಲರುವ ಪೆರಾಜಿಯ ಕೋಡಿ ಎಂಬಲ್ಲಿ ಇವರು ಜನಿಸಿದರು. ಈ ಪೆರಾಜಿ ಗ್ರಾಮದ ವಿಶಿಷ್ಟತೆ ಏನೆಂದರೆ, ಇಲ್ಲಿರುವಷ್ಟು ಸಾಹಿತಿಗಳು, ಕಲಾವಿದರು ಹಾಗೂ ಲೇಖಕರನ್ನು ಕಂಡಾಗ ಇದು ಇತರ ಗ್ರಾಮಗಳಲ್ಲಿ ಇಲ್ಲ ಎನ್ನುವ ಭಾವನೆಯು ನಮಗೆ ಕಂಡು ಬರುತ್ತದೆ. ನಾನು ಆ ಗ್ರಾಮಕ್ಕೆ ಭೇಟಿ ಕೊಟ್ಟಿದ್ದೆನು. ಆ ಗ್ರಾಮದಲ್ಲಿ ಹುಟ್ಟಿ ಬಂದು ಬಹಳ ಎತ್ತರದ

“ತಿರುಪತಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸ್ಥಾನಮಾನವನ್ನು ಪಡೆದು ಕನ್ನಡ ಭಾಷಾ ವಿಶ್ಲೇಷಣೆ ಸೇರಿದಂತೆ, ಸಂಶೋಧನಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ಪಡೆದು, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಸೇರಿದಂತೆ, ಅನೇಕ ಪ್ರಶಸ್ತಿಗಳನ್ನು ಪಡೆದ ಒಬ್ಬ ಅತ್ಯಂತ ಶ್ರೇಷ್ಠ ವಿದ್ವಾಂಸ, ಭಾಷಾ ವಿಜ್ಞಾನಿ ಹಾಗೂ ಖ್ಯಾತ ಸಾಹಿತಿ ಪ್ರೊ.ಕೋಡಿ ಕುಶಾಲಪ್ಪಗೌಡ ರವರಿಗೆ ತಾವು ಮಂಡಿಸಿದ ಸಂತಾಪ ಸೂಚನೆಗೆ ನನ್ನ ಸಹಮತವನ್ನು ವ್ಯಕ್ತಪಡಿಸುತ್ತೇನೆ.

ಡಾ|| ಗುರುರಾಜ ಹೆಬ್ಬಾರವರು ಹಾಸನದಲ್ಲಿ ಒಬ್ಬ ಅಪರೂಪದ ಖ್ಯಾತ ವೈದ್ಯರು ಎನ್ನುವ ಗೌರವಕ್ಕೆ ಶ್ರೀಯುತರು ಪಾತ್ರರಾಗುತ್ತಾರೆ. ಇವರಿಗೆ ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿದೆ. ಇವರ ಒಂದು ವಿಶಿಷ್ಟತೆ ಏನೆಂದರೆ, ಕೇವಲ ಅಧಿಕಾರವಿದ್ದರೆ ಮಾತ್ರವೇ ಜನರ ಸೇವೆಗಳನ್ನು ಮಾಡಬಹುದು ಎನ್ನುವ ನಂಬಿಕೆ ಇರುವ ಕಾಲದಲ್ಲಿ, ಇವರು ಬಡವರ ವೈದ್ಯರಾಗಿ, ಜನರ ಮಧ್ಯೆ ಓಡಾಡಿ, ಅವರಿಗೆ ಚಿಕಿತ್ಸೆ ನೀಡಿದ ಅತ್ಯಂತ ಶ್ರೇಷ್ಠ ಹಾಗೂ ಜನಪ್ರಿಯ ವೈದ್ಯರಾಗಿ ಶ್ರೀಯುತರು ಕಂಡು ಬರುತ್ತಾರೆ. ಇವರು ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ತಮ್ಮ ಹುದ್ದೆಗೆ ರಾಜನಾಮೆಯನ್ನು ಕೊಟ್ಟು ತಮ್ಮದೇ ಆದ ಒಂದು ಕ್ಲಿನಿಕ್ ರೀತಿಯಲ್ಲಿ ನರ್ಸಿಂಗ್ ಹೋಂ ಅನ್ನು ಸ್ಥಾಪಿಸುತ್ತಾರೆ. ಬಡವರಿಗಾಗಿ ಅವರು ಪಟ್ಟಿರುವ ಶ್ರಮ, ಬಡವರ ಕಲ್ಯಾಣಕ್ಕಾಗಿ ಒಡಾಟಗಳು ಮತ್ತು ಒಟ್ಟು ಚಟುವಟಿಕೆಗಳು ಮತ್ತು ವೈದ್ಯರಾಗಿ ಅವರು ಬಡವರಿಗೆ ನೀಡಿದ ಸಹಾಯ ಇವುಗಳಿಂದಾಗಿ ಡಾ|| ಗುರುರಾಜ ಹೆಬ್ಬಾರವರನ್ನು ಬಡವರ ವೈದ್ಯ ಎನ್ನುವ ಬೇರೆ ಹೆಸರಿನಿಂದ ಅವರನ್ನು ಕರೆಯುತ್ತಿದ್ದರು. ಹೀಗೆ ಅವರು ಗೋ ಸಂರಕ್ಷಣೆ, ಪ್ರಾಣಿ ಹಿಂಸಾ ನಿವಾರಣಾ ಸಂಘ ಹಾಗೂ ಹಾಸನಾಂಬ ಧರ್ಮಭತ್ತ ಇತ್ಯಾದಿಗಳನ್ನು ಸ್ಥಾಪನೆ ಮಾಡಿ, ಆ ಮೂಲಕ ಬಡ ಜನರಿಗೆ ಕೆಲಸಗಳನ್ನು ಮಾಡಿದ್ದಾರೆ. ಇವುಗಳೆಲ್ಲವನ್ನೂ ಸರ್ಕಾರಿ ಅಧಿಕಾರವಿಲ್ಲದೇ, ಮಾಡಿರುವ ಬಹು ದೊಡ್ಡ ಸಾಧನೆಯಾಗಿದೆ. ಶ್ರೀಯುತರನ್ನು ಅತ್ಯಂತ ಪ್ರೀತಿಯಿಂದ ಈ ಸಂದರ್ಭದಲ್ಲಿ ನೆನಪಿಸಿಕೊಂಡು ಇವರ ಸಂತಾಪ ಸೂಚನೆಗೆ ನನ್ನ ಸಹಮತವನ್ನು ವ್ಯಕ್ತಪಡಿಸುತ್ತೇನೆ.

ಪಂಡಿತ್ ಶಿವಕುಮಾರ್ ಶರ್ಮಾರವರ ಬಗ್ಗೆಯೂ ಸಹ ಸಂತಾಪ ಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. ಶ್ರೀಯುತರು ಖ್ಯಾತ ಸಂತೂರ್ ವಾದಕರಾಗಿ ತಮ್ಮ ಜನಪ್ರಿಯತೆಯನ್ನು

ಗಳಿಸಿದ್ದರು. ಶ್ರೀಯುತರು ಜಮ್ಮುವಿನಲ್ಲಿ ಜನಿಸಿ, ತಮ್ಮ ತಂದೆ ಹಾಗೂ ಬಂಧುಗಳ ಪ್ರೋತ್ಸಾಹದ ಮೂಲಕ ತಬಲ ವಾದ್ಯ ಶಿಕ್ಷಣವನ್ನು ಪ್ರಾರಂಭಿಸಿ, ಸಂತೂರ್ ಶಿಕ್ಷಣವನ್ನು ಅವರೇ ಸಮಾಜಕ್ಕೆ ಹೆಚ್ಚು ಪರಿಚಯಿಸಿದರು ಎನ್ನುವ ಮಾತಿದೆ. ಸಂತೂರ್ ಎನ್ನುವ ಜನಪದ ವಾದ್ಯವನ್ನು ಅಂತರಾಷ್ಟ್ರೀಯ ಮಟ್ಟದಲ್ಲ ಪ್ರಚುರಪಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಶ್ರೀಯುತರು ಪದ್ಮಶ್ರೀ, ಪದ್ಮವಿಭೂಷಣ ಮತ್ತು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಜಮ್ಮು ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್‌ನ್ನು ನೀಡಿರುತ್ತದೆ. ಹೀಗೆ ಹತ್ತಾರು ಪ್ರಶಸ್ತಿಗಳನ್ನು ಪಡೆದ ಶ್ರೀಯುತರಿಗೆ ಸಂತಾಪ ಸೂಚನೆಯನ್ನು ತಾವು ಮಂಡಿಸಿದ್ದೀರಿ. ಇವೆಲ್ಲಕ್ಕೂ ನನ್ನ ಸಹಮತವನ್ನು ವ್ಯಕ್ತಪಡಿಸುತ್ತೇನೆ. ಇವರೆಲ್ಲರ ಅಗಲಕೆಯಿಂದಾದ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗದವರಿಗೆ ಪರಮಾತ್ಮನು ಕರುಣಿಸಲ ಎಂದು ನಾನು ಪ್ರಾರ್ಥಿಸುತ್ತೇನೆ. ತಾವು ಮಂಡಿಸಿರುವ ಸಂತಾಪ ಸೂಚನೆಗೆ ಸರ್ಕಾರದ ಪರವಾಗಿ ನನ್ನ ಸಹಮತವನ್ನು ವ್ಯಕ್ತಪಡಿಸುತ್ತೇನೆ.

**ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಯವರೇ, ತಾವು ರಾಷ್ಟ್ರದ ಮತ್ತು ರಾಜ್ಯದ ರಾಜಕಾರಿಣಿಗಳು ಹಾಗೂ ಗಣ್ಯರ ನಿಧನದ ವಿಚಾರದ ಬಗ್ಗೆ ಸದನದಲ್ಲ ಸಂತಾಪ ಸೂಚನೆ ಪ್ರಸ್ತಾವವನ್ನು ಮಂಡನೆ ಮಾಡಿರುವುದಕ್ಕೆ ನನ್ನ ಸಹಮತವನ್ನು ವ್ಯಕ್ತಪಡಿಸುತ್ತೇನೆ. ಪ್ರಮುಖವಾಗಿ ನಮ್ಮ ರಾಜ್ಯದ ಮಂತ್ರಿ ಮಂಡಲದಲ್ಲ ಸದಸ್ಯರಾಗಿದ್ದ ಉಮೇಶ್ ವಿ. ಕತ್ತಿರವರ ಸೇವೆ ಹಾಗೂ ಅವರು 8 ಬಾರಿ ಶಾಸಕರಾಗಿರುವುದನ್ನು ನೋಡಿದಾಗ ಅವರು ಹಿರಿಯ ರಾಜಕಾರಿಣಿ. ಆದರೆ ಅವರ ವಯಸ್ಸನ್ನು ನೋಡಿದಾಗ ಅವರಿಗೆ ಕೇವಲ 61 ವರ್ಷಗಳು ಮಾತ್ರವೇ ಆಗಿತ್ತು. ಇವರನ್ನು ನಾನು ಬಹಳ ಹತ್ತಿರದಿಂದ ಬಲ್ಲೆನು. ನಾನು ಸುಮಾರು 30 ವರ್ಷಗಳಿಂದ ಬೆಳಗಾವಿಯ ಘಟಪ್ರಭಗೆ ಹೋಗಿ-ಬರುತ್ತಿದ್ದೇನು. ನನಗೆ ಅವರು ಆಗಿಂದಾಗ್ಗೆ ವಿಮಾನದಲ್ಲ ಸಿಗುತ್ತಿದ್ದರು. ಅವರು ಬೆಂಗಳೂರಿನಲ್ಲಿ ಹೇಗಿರುತ್ತಿದ್ದರೋ ಎನ್ನುವುದು ನನಗೆ ಅಷ್ಟಾಗಿ ತಿಳಿದಿಲ್ಲ. ಆದರೆ ಅವರು ಬೆಳಗಾವಿಯಲ್ಲಿ ಪಕ್ಷಾತೀತವಾಗಿ ಇರುತ್ತಿದ್ದರು. ಯಾವುದೇ ಧರ್ಮ, ಜಾತಿ, ಪಕ್ಷ ಬೇಧ-ಭಾವಗಳಲ್ಲದೇ, ಆ ಕ್ಷೇತ್ರದ ಎಲ್ಲಾ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸಗಳನ್ನು ಮಾಡುತ್ತಿದ್ದರು. ಇದರ ಜೊತೆಗೆ, ಜನಗಳ ಬಗ್ಗೆ ಬಹಳಷ್ಟು ಕಾಳಜಿಗಳನ್ನು ಇಟ್ಟುಕೊಂಡಿದ್ದರು. ಅದರಲ್ಲೂ ಯುವಕರ ಬಗ್ಗೆ



ಹಾಗೂ ನಿರುದ್ಯೋಗದ ಸಮಸ್ಯೆಯುಂಟಾದಾಗ ಏಕೆಂದರೆ, ಬಹಳಷ್ಟು ಉದ್ಯೋಗಾವಕಾಶಗಳು ಈ ಭಾಗದಲ್ಲಿ ಸಿಗುತ್ತಿಲ್ಲ ಎನ್ನುವ ಗೋಳು ಅವರಲ್ಲಿ ಯಾವಾಗಲೂ ಸಹ ಇರುತ್ತಿತ್ತು. ಏನೇ ಉದ್ಯೋಗಾವಕಾಶಗಳು ದಕ್ಷಿಣ ಕರ್ನಾಟಕದವರಿಗೆ ಬಹಳವಾಗಿ ಸಿಗುತ್ತದೆ ಹಾಗೂ ಉತ್ತರ ಕರ್ನಾಟಕದವರಿಗೆ ಸಿಗುವುದಿಲ್ಲ.

(ಮುಂದು)

768/12-09-2022/11-40/bkp-ak

**ಶ್ರೀ ಜಿ.ಕೆ. ಹರಿಪ್ರಸಾದ್(ಮುಂದು)**

ಅದಕ್ಕೋಸ್ಕರ ನಾನು ಏನಾದರೂ ಮಾಡಬೇಕೆಂದು ಹೇಳಿ. ಸಾಕಷ್ಟು ಸಹಕಾರಿ ಬ್ಯಾಂಕುಗಳನ್ನು ಸ್ಥಾಪನೆ ಮಾಡಿ, ಆ ಮೂಲಕ ಯುವರಿಗೆ ಬಹಳಷ್ಟು ಅವಕಾಶಗಳನ್ನು ತಂದು ಕೊಟ್ಟಿದ್ದಾರೆ. ಅವರ ಮಂತ್ರಿಮಂಡಲದಲ್ಲೂ ಕೂಡ ಕೆಲವು ಪ್ರಗತಿಪರವಾದ ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ. ಮತ್ತೆ, ಟೀಕೆ-ಛಾಪಣೆ ಬಂದಾಗಲೂ ಸಹ ವಿಚಲಿತಗೊಳ್ಳದೆ, ಅದಕ್ಕೆ ಸರಿಯಾದಂತಹ ಉತ್ತರವನ್ನು ಕೊಡುತ್ತಿದ್ದರು. ಅವರು ನೇರ ನುಡಿಗೇ ಹೆಸರುವಾಸಿಯಾದ ಅವರ ಮನಸ್ಸಿಗೆ ಏನು ವಿಚಾರ ಬಂದಿದೆ, ಆ ವಿಚಾರದಲ್ಲಿ ಹಿಂದೂ-ಮುಂದು ನೋಡದೇ ಹೇಳುತ್ತಿದ್ದರು. ಏಕೆಂದರೆ, ನಾವುಗಳು ಯಾವುದೇ ಒಂದು ವಿಚಾರವಾಗಿ ಮಾತನಾಡಬೇಕಾದರೆ, ಯೋಚನೆ ಮಾಡಿ ಹೇಳುತ್ತೇವೆ. ಆದರೆ, ಅವರು ಯಾವುದೇ ರೀತಿಯಲ್ಲಿ ಯೋಚನೆ ಮಾಡದೇ, ಸೀದಾ ಹೇಳುವಂತಹ ನೇರ ನುಡಿಯ ಮನುಷ್ಯ ಶ್ರೀಯುತ ಉಮೇಶ ಕತ್ತಿಯಾಗಿದ್ದರು. ಏಕೆಂದರೆ, ಅವರನ್ನು ನಾನು ಬಹಳ ವರ್ಷದಿಂದ ನೋಡುತ್ತಿದ್ದೇನೆ. ಯಾವತ್ತು ಸಹ ರಾಜಕಾರಣದಲ್ಲಿ ಧ್ವೇಷ, ಅಸೂಯೆಯನ್ನು ಅವರು ಯಾವತ್ತು ತೋರಿಸಲಿಲ್ಲ. ಅವರ ಕ್ಷೇತ್ರದಲ್ಲಿ ಇದ್ದಂತಹ ನಮ್ಮ ಕಾಂಗ್ರೆಸ್ ಪಕ್ಷದವರು ಸಹ ಏನು ಹೇಳುತ್ತಿದ್ದರು ಎಂದರೆ, ಅವರು ಎಲ್ಲರದ್ದು ಕೆಲಸ ಮಾಡುತ್ತಿದ್ದಾರೆ, ಅದಕ್ಕೆ ನಾವು ಅವರ ವಿರುದ್ಧ ಮಾತನಾಡಲಿಕ್ಕೆ ಆಗುವುದಿಲ್ಲವೆಂದು ಹೇಳುತ್ತಿದ್ದರು. ಅವರು ಕೆಲಸ ಮಾಡಲಿಲ್ಲವೆಂದರೆ ನಾವು ವಿರೋಧ ಮಾಡಬಹುದು, ಬಹಳಷ್ಟು ಕೈಬಿರಿಸಲಿ ಎಣಿಸುವಂತಹ ರಾಜಕಾರಣಿಯಾಗಿದ್ದು, ಅವರನ್ನು ನಾವು ಇಂದು ಕಳೆದುಕೊಂಡಿದ್ದೇವೆ. ಆದ್ದರಿಂದ, ತಾವು ಏನು ಇಂದು ಸಂತಾಪ ಸೂಚನೆಯನ್ನು

ಪ್ರಸ್ತಾಪ ಮಾಡಿದ್ದೀರಿ, ಅದಕ್ಕೆ ನಾನು ಸಹಮತ ವ್ಯಕ್ತ ಮಾಡುತ್ತಾ, ಅವರ ನಿಧನದಿಂದ ದುಃಖದಲ್ಲರುವ ಅವರ ಕುಟುಂಬದವರಿಗೆಲ್ಲರಿಗೂ ಸಹ ಆ ಭಗವಂತನು ಆ ದುಃಖವನ್ನು, ನಷ್ಟವನ್ನು ಭರಿಸುವಂತಹ ಶಕ್ತಿಯನ್ನು ಧೈರ್ಯವನ್ನು ಕರುಣಿಸಲೆಂದು ಕೋರುತ್ತೇನೆ.

**ಶ್ರೀ ಎಂ. ರಘುಪತಿಯವರ ಬಗ್ಗೆ** ಹೇಳಬೇಕೆಂದರೆ, ನಾನು ಮತ್ತು ಅವರು ಒಂದೇ ಕ್ಷೇತ್ರದವರು. ನಾನು ಮಲ್ಲೇಶ್ವರಂನಲ್ಲಿದ್ದೆ, ಅವರು ಯಶವಂತಪುರದಲ್ಲಿದ್ದರು. ಮತ್ತೆ ನಾನು ಕೊಂಡರಾಮಪುರದಲ್ಲಿದ್ದೆ, ಅವರು ಯಶವಂತಪುರದಲ್ಲಿದ್ದರು. ಅವರು ವಿದ್ಯಾರ್ಥಿ ನಾಯಕರಿದ್ದಾಗ ನನಗೆ ಅವರು ಸಿನಿಯರ್ ಇದ್ದರು. **ತುಕ್ಕೋಳ್ ಚಳುವಳಿ** ಎಂದು ಹೇಳಿ, 1971ರಲ್ಲಿ ವೈಸ್-ಚಾನ್ಸಲರ್‌ರವರನ್ನು ಇಳಿಸಬೇಕೆಂದಾಗ ಅವರ ಪರ್ಸಾನಲಿಟಿ ದೊಡ್ಡದ್ದು ಇದ್ದುದರಿಂದ, **'ನೀವು ವಿದ್ಯಾರ್ಥಿಗಳಾ'** ಎಂದವರನ್ನು ನಾವು ಪ್ರಶ್ನೆ ಮಾಡಿದೆವು. ವಿದ್ಯಾರ್ಥಿಗಳು ಮಾತ್ರ ಸ್ಟ್ರೈಕ್ ಮಾಡಬೇಕು ಎಂದಾಗ ಅವರು ನಾನು ಸಹ ವಿದ್ಯಾರ್ಥಿಯಾಗಿದ್ದು ಎಂ.ಎ. ಮಾಡುತ್ತಿದ್ದೇನೆಂದು ಹೇಳಿದರು. ಆನಂತರ ಕಾಂಗ್ರೆಸ್ ಪಕ್ಷಕ್ಕೆ ಒಂದು ವಿದ್ಯಾರ್ಥಿ ಸಂಘಟನೆ ಬಹಳ ಮುಖ್ಯ ಎಂದು ಹೇಳಿ ತಮಿಳುನಾಡಿನಲ್ಲರತಕ್ಕಂತಹ ಮೋಹನ್ ಕುಮಾರ್ ಮಂಗಳಂ ರವರ ಮಗ ಕುಮಾರ್ ಮಂಗಳಂ ರವರು, ಕೇರಳದ ಮೋಹನ್ ಪ್ರಕಾಶ್ ಮತ್ತು ಎಂ ರಘುಪತಿಯವರೆಲ್ಲರೂ ಸೇರಿ ರಾಷ್ಟ್ರೀಯ ವಿದ್ಯಾರ್ಥಿ ಸಂಘ N.S.U.I (National Student Union of India) ಎಂದು ಹೇಳಿ ಸ್ಥಾಪನೆ ಮಾಡಿ, ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಸಂಘಟನೆ ಮಾಡುವುದರಲ್ಲಿ ಇವರು ಸಹ ಒಬ್ಬರು ಎಂದು ಹೇಳಲಕ್ಕೆ ಬಹಳ ಹೆಮ್ಮೆಯಾಗುತ್ತದೆ.

ಕರ್ನಾಟಕ ರಾಜ್ಯದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅವರು ಅಖಿಲ ಭಾರತದ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಗಳಾಗಿದ್ದರು. ಅಂಚಿಕಾ ಸೋನಿಯವರು ಅಧ್ಯಕ್ಷರಾಗಿದ್ದರು, ಇವರು ಸಹ ಅಧ್ಯಕ್ಷರಾಗಿದ್ದರು ಆ ಸಂದರ್ಭದಲ್ಲಿ ಶ್ರೀ ಸಂಜಯ್ ಗಾಂಧಿಯವರನ್ನು ಇಲ್ಲಿಗೆ ಕರೆದುಕೊಂಡು ಬಂದು ಒಂದು ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಿದಂತಹ ಕೀರ್ತಿ ಸಹ ಶ್ರೀ ಎಂ ರಘುಪತಿ ಅವರಿಗೆ ಸಲ್ಲುತ್ತದೆ. ತದನಂತರ ಅವರು ವಿಧಾನ ಪರಿಷತ್ತಿನಲ್ಲಿ ಸದಸ್ಯರಾದಾಗ ನಮ್ಮನ್ನು ಆಗಾಗ Koshy's Hotel ಗೆ ಕಾಫಿ ಕುಡಿಯಲಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿಗೆ ಅವರು ಏತಕ್ಕೆ ಹೋಗುತ್ತಿದ್ದರು ಎಂದರೆ ಆ ಹೋಟೆಲ್ ಪಕ್ಕದಲ್ಲಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

news magazine ಮಾರಾಟ ಮಾಡತಕ್ಕಂತಹವನು ಫುಟ್‌ಪಾತ್‌ನಲ್ಲಿದ್ದನು. ಅವರ ಹತ್ತಿರ ಹೋಗಿ ಎಲ್ಲಾ magazine ತೆಗೆದುಕೊಳ್ಳುತ್ತಿದ್ದರು. ನಾನು ಆಗ ಇಷ್ಟೊಂದು magazine ಏತಕ್ಕೆ ತೆಗೆದುಕೊಳ್ಳುತ್ತೀರಿ ಎಂದವರಿಗೆ ಕೇಳಿದಾಗ ಎಲ್ಲಾ magazine ಗಳಲ್ಲಯೂ ಸಹ ಒಂದೊಂದು ರಾಜಕೀಯ ವಿಶ್ಲೇಷಣೆ ಇರುತ್ತದೆ. ವಿಧಾನ ಪರಿಷತ್ತಿನಲ್ಲಿ ಮಾತನಾಡಬೇಕಾದರೆ ಅದು ನಮಗೆ ಬೇಕಾಗುತ್ತದೆ. ಈ ಒಂದು magazine ಗಳ ಪ್ರಾಮುಖ್ಯತೆ ಏನು ಎಂದು ಹೇಳಿ ನಾವು ಯುವಕರಿದ್ದಾಗ ನಮಗೆಲ್ಲಾ ಹೇಳುತ್ತಿದ್ದರು. ಆದ್ದರಿಂದ ರಫುಪತಿಯವರು ರಾಜಕಾರಣದಲ್ಲಿ ಯಾವುದೇ ಭ್ರಷ್ಟಾಚಾರ ಆರೋಪ ಇಲ್ಲದಂತಹ ವ್ಯಕ್ತಿಯಾಗಿದ್ದರು. ಶ್ರೀ ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಇವರು ಸರಳ ಜೀವನ ನಡೆಸಿದಂತಹವರು. ಕಳಂಕ ಇಲ್ಲದಂತಹ ವ್ಯಕ್ತಿಯಾಗಿದ್ದರು. ಕರ್ನಾಟಕ ರಾಜ್ಯದ ಯುವ ಕಾಂಗ್ರೆಸ್‌ನ ಅಧ್ಯಕ್ಷರು ಸಹ ಆಗಿದ್ದರು. ಅವರು ಬಹಳಷ್ಟು ಯುವಕರಿಗೆ ರಾಜಕೀಯವಾಗಿ ಅವಕಾಶ ಮಾಡಿಕೊಟ್ಟಿದ್ದು ಸಹ ಇದೆ. ಮತ್ತೆ ಅವರು ಮಂತ್ರಿಗಳಾಗಿದ್ದಾಗಲೂ ಸಹ ಸಾಕಷ್ಟು ಕೆಲಸ ಮಾಡಲು ಸಾಕಷ್ಟು ಪ್ರಯತ್ನ ಮಾಡಿದರು. ಕೊನೆಯಲ್ಲಿ ಒಂದು ದುರಂತ ನಾಯಕನ ರೀತಿಯಲ್ಲಿ ಅವರ ಕೊನೆಯಾಗಿದೆ. ಆದ್ದರಿಂದ, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ನಾನು ಪ್ರಾರ್ಥನೆ ಮಾಡುತ್ತೇನೆ.

ತದನಂತರ ಶ್ರೀಯುತ ಎಂ.ಡಿ ರಮೇಶ್ ಬಾಬು ರವರು ನಮ್ಮ ಮಂಡ್ಯ ಜಿಲ್ಲೆಯ ಜಿಲ್ಲಾ ಕಾಂಗ್ರೆಸ್ ಕಮಿಷನ ಅಧ್ಯಕ್ಷರಾಗಿದ್ದರು. ಮತ್ತೆ, ಈ ಸದನದ ಸದಸ್ಯರು ಸಹ ಆಗಿದ್ದರು. ಮಂಡ್ಯ ಮತ್ತು ಹಾಸನ ಜಿಲ್ಲೆಯಲ್ಲಿ ಬಹಳ ಸರಳವಾಗಿ ಮತ್ತು ಮೃದುವಾಗಿ ಮಾತನಾಡತಕ್ಕ ರಾಜಕಾರಣಿಗಳು ಜನ ಬಹಳ ಕಡಿಮೆ. ಅದರಲ್ಲಿ ರಮೇಶ್ ಬಾಬು ರವರು ಒಬ್ಬರು. ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾಗ ಮಂಡ್ಯ ಜಿಲ್ಲೆಯಲ್ಲಿ ಸಂಘಟನೆ ಮಾಡುವುದರಲ್ಲಿ ಬಹಳಷ್ಟು ಮಂಚೂಣಿಯಲ್ಲಿ ನಿಂತುಕೊಂಡು, ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕೆಲಸ ಮಾಡುತ್ತಿದ್ದರು. ಆಗ ರೈತರ ಚಳುವಳಿ ಬಹಳವಾಗಿ ಆಗುತ್ತಿತ್ತು. ಅವರ ಸಮಸ್ಯೆಗಳನ್ನು ಪರಿಹಾರ ಮಾಡುವುದಕ್ಕೋಸ್ಕರ ರೈತ ಮುಖಂಡರನ್ನು ಕರೆದುಕೊಂಡು ಬಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಿ, ಆ ಸಮಸ್ಯೆಗಳಿಗೆ, ಪರಿಹಾರ ಒದಗಿಸಲಕ್ಕೆ ಪ್ರಯತ್ನ ಮಾಡಿದಂತಹ ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದ ಶ್ರೀಯುತ ಎಂ.ಡಿ. ರಮೇಶ್ ಬಾಬು ರವರನ್ನು ನಾವು ಇಂದು ಕಳೆದುಕೊಂಡಿದ್ದೇವೆ. ಇದು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಎಲ್ಲರಿಗೂ ದುಃಖಕರವಾದ ವಿಚಾರವಾಗಿದೆ. ಇವರ ನಿಧನದಿಂದ ಕುಟುಂಬ ವರ್ಗದವರಿಗೆ ಉಂಟಾಗಿರುವ ದುಃಖವನ್ನು ಭರಿಸುವಂತಹ ಶಕ್ತಿಯನ್ನು ಮತ್ತು ಧೈರ್ಯವನ್ನು ಭಗವಂತನು ಕೊಡಲ ಎಂದು ಪ್ರಾರ್ಥಿಸುತ್ತೇನೆ.

ಮತ್ತೆ, ಶ್ರೀ ಶಿವಮೊಗ್ಗ ಸುಬ್ಬಣ್ಣನವರು ಮಾನ್ಯ ಸಭಾನಾಯಕರು ಹೇಳಿದ ಹಾಗೆ ಶಿವಮೊಗ್ಗ ಜಿಲ್ಲೆಯಲ್ಲಿ ಜನಿಸಿ, ಯಾವ ರೀತಿಯಲ್ಲಿ ಖ್ಯಾತಿಯನ್ನು ಹೊಂದಿದ್ದರು ಎನ್ನುವುದನ್ನು ನೋಡಿದಾಗ ಕರ್ನಾಟಕ ರಾಜ್ಯದಲ್ಲಿ, ಸುಗಮ ಸಂಗೀತದಲ್ಲಿ ಮೊದಲನೆಯ ಪ್ರಶಸ್ತಿ ಯಾರಿಗಾದರೂ ಬಂದಿದೆ ಎಂದರೆ, ಅದು ಶ್ರೀ ಶಿವಮೊಗ್ಗ ಸುಬ್ಬಣ್ಣನವರಿಗೆ ಬಂದಿದೆ. ಅವರ ಹಾಡು ಯಾವುದೆಂದರೆ. “ಕಾಡು ಕುದುರೆ ಓಡಿ ಬಂದಿತ್ತಾ” ಎಂದು ಹೇಳಿ, ಚಲನಚಿತ್ರದಲ್ಲಿ ಉಪಯೋಗಿಸಿಕೊಂಡಿದ್ದಕ್ಕೆ ಮೊಟ್ಟ ಮೊದಲ ಬಾರಿಗೆ ಕನ್ನಡ ಗಾಯನಕ್ಕೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿರುವಂತಹದ್ದು ಮತ್ತು ಅದನ್ನು ಹಾಡಿದಂತಹವರಿಗೆ ಸಿಕ್ಕಿರುವಂತಹದ್ದು ಹೆಮ್ಮೆಯ ಸಂಗತಿಯಾಗಿತ್ತು. ಅವರು ಇಡೀ ಕರ್ನಾಟಕ ರಾಜ್ಯದಲ್ಲಿ ಮನೆ-ಮನೆಗೆ ಜನಪ್ರಿಯರಾಗಿದ್ದಂತಹ ಸಂದರ್ಭದಲ್ಲಿ ಅವರು ಕುವೆಂಪುರವರ ಕವನವಾದ “ಬಾರಿಸು ಕನ್ನಡ ಡಿಂಡಿಮವಾ” ಎನ್ನುವ ಹಾಡನ್ನು ಹಾಡಿದಾಗ ಇಡೀ ಕರ್ನಾಟಕ ರಾಜ್ಯದಲ್ಲಿ ಬಹಳ ಜನಪ್ರಿಯತೆ ತುತ್ತ ತುದಿಗೆ ಹೋಗಿರುವುದನ್ನು ನಾವೆಲ್ಲರೂ ನೋಡಿದ್ದೇವೆ. ಮತ್ತೆ ಹೆಚ್ಚಿನದಾಗಿ ಬೆಂಗಳೂರು ನಗರದಲ್ಲಿ ಆಗತಕ್ಕಂತಹ ಪ್ರತಿಷ್ಠಿತ ಗಣೇಶೋತ್ಸವಕ್ಕೆ ಅವರನ್ನು ಹಾಡು ಹಾಡಲಕ್ಕೆ ಕರೆಸುತ್ತಿದ್ದರು. ಕುವೆಂಪುರವರದ್ದು, ದಾ.ರಾ ಬೇಂದ್ರೆಯವರದ್ದು ಮತ್ತು ಶಿಶುನಾಳ ಷರೀಫ್ ರವರ ಹಾಡುಗಳನ್ನು ಇವರು ಹಾಡುತ್ತಿದ್ದರು. ಇವರ ಕವನಗಳನ್ನು ಹಾಡುವಾಗ ಅವರ ಕೀರ್ತಿ ಬಹಳಷ್ಟು ಉನ್ನತ ಮಟ್ಟಕ್ಕೆ ಹೋಗುತ್ತಿತ್ತು. ತಾವು ಹೇಳಿದ ಹಾಗೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ಮತ್ತೆ ಕುವೆಂಪು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ, ಮತ್ತು ಕುವೆಂಪು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿರುವ ಡಾ|| ಶಿವಮೊಗ್ಗ ಸುಬ್ಬಣ್ಣನವರು ೩೩ನೇ ವಯಸ್ಸಿನಲ್ಲಿ ತೀರಿಕೊಂಡಿದ್ದಾರೆ. ಬಹಳಷ್ಟು ಅಭಿಮಾನಿ ಬಳಗವನ್ನು ಡಾ|| ಶಿವಮೊಗ್ಗ ಸುಬ್ಬಣ್ಣನವರು ಬಿಟ್ಟು ಹೋಗಿದ್ದಾರೆ. ದುಃಖತಪ್ಪ ಎಲ್ಲರಿಗೂ ಅದನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತನು ಅವರಿಗೆ ಕರುಣಿಸಲ ಎಂದು ಪ್ರಾರ್ಥಿಸುತ್ತೇನೆ.

ಕೊಡಗಿನ **ಪ್ರೊ. ಕೋಡಿ ಕುಶಾಲಪ್ಪಗೌಡರವರು** ಭಾಷಾ ವಿಜ್ಞಾನಿಯಾಗಿ ಹಲವಾರು ಸಂಘ-ಸಂಸ್ಥೆಗಳಲ್ಲಿ ಕೆಲಸ ಮಾಡಿ, ಕನ್ನಡಕ್ಕಾಗಿ ಒಂದು ರೀತಿಯಲ್ಲಿ ಸಂಶೋಧನೆ ಮಾಡಿ, ಬಹಳವಾಗಿ ಅಧ್ಯಯನ ಮಾಡಿರುತ್ತಾರೆ. ಇವರು ಮದ್ರಾಸ್, ಚೆನ್ನೈಗೆ ಹೋಗಿ ಅಲ್ಲಿ ಇರತಕ್ಕಂತ ವಿಶ್ವವಿದ್ಯಾನಿಲಯಗಳಲ್ಲಿ ಬಹಳಷ್ಟು ದಿವಸಗಳ ಕಾಲ ಪಾಠ ಮಾಡಿದಂತಹವರನ್ನು ನಾವು ಇಂದು ಕಳೆದುಕೊಂಡಿರುವುದು ಕನ್ನಡ ಸಾಹಿತ್ಯಕ್ಕೆ ಮತ್ತು ಕನ್ನಡ ಭಾಷೆಗೆ ಬಹಳ ನಷ್ಟವಾಗಿದೆ ಎಂದು ನಾನು ಭಾವಿಸಿದ್ದೇನೆ.

ಇದರ ಜೊತೆಗೆ **ಡಾ|| ಗುರುರಾಜ ಹೆಬ್ಬಾರ್ ರವರ** ಬಗ್ಗೆ ಹೇಳಬೇಕೆಂದರೆ, ಇಡೀ ರಾಷ್ಟ್ರದಲ್ಲಿ ಒಂದು ಲಕ್ಷ ಜನಸಂಖ್ಯೆಗೆ ಒಂದು ಸಾವಿರ ಡಾಕ್ಟರ್‌ಗಳು ಇರುವಂತಹ ಸಂದರ್ಭದಲ್ಲಿ ಕರ್ನಾಟಕ ರಾಜ್ಯವನ್ನು ಬೇರೆ ರಾಜ್ಯಗಳಿಗೆ ಹೋಲಿಸಿ ನೋಡಿದಾಗ ಒಂದು ಲಕ್ಷಕ್ಕೆ ಐದು ಸಾವಿರ ಡಾಕ್ಟರ್‌ಗಳು ಇರತಕ್ಕಂತಹ ರಾಜ್ಯಗಳಲ್ಲಿ ನಮ್ಮ ರಾಜ್ಯವೂ ಸಹ ಒಂದಾಗಿದೆ. ಈ ಕಾರಣದಿಂದ ಜನ ಸೇವೆ ಮಾಡಬೇಕೆಂದು ಹೇಳಿ **ಡಾ|| ಗುರುರಾಜ ಹೆಬ್ಬಾರ್ ರವರು** ಮುಂದೆ ಬಂದರು. ಅದರಲ್ಲೂ ಬಡವರಿಗೆ ಅವಕಾಶ ಮಾಡಿಕೊಡಬೇಕು ಮತ್ತು ಗ್ರಾಮೀಣ ಪ್ರದೇಶದವರಿಗೆ ಸೇವೆ ಮಾಡಬೇಕೆಂದು ಮುಂದೆ ಬಂದರು. ಏಕೆಂದರೆ ಬಹಳಷ್ಟು ಜನರು ಆಸ್ಪತ್ರೆಗಳನ್ನು ನರ್ಸಿಂಗ್ ಹೋಂಗಳನ್ನು ಮಾಡಬೇಕೆಂದರೆ ನಗರ ಪ್ರದೇಶಗಳಲ್ಲಿ ಮಾಡುತ್ತಾರೆ. ಆದರೆ, **ಡಾ||ಗುರುರಾಜ ಹೆಬ್ಬಾರ್ ರವರು** ಗ್ರಾಮೀಣ ಪ್ರದೇಶದಲ್ಲಿನ ಜನರಿಗೆ ಅನುಕೂಲವಾಗಲೆಂದು ಹೇಳಿ. ಆ ಭಾಗದಲ್ಲಿ ನರ್ಸಿಂಗ್ ಹೋಂ ಮತ್ತೊಂದನ್ನು ಮಾಡಿ ಅಲ್ಲಿ ಇರತಕ್ಕಂತಹ ಬಡವರಿಗೆ ಒಳ್ಳೆಯ ಸೇವೆಯನ್ನು ಮಾಡಿದ್ದಾರೆ. ಅವರ ಸಾವಿನಿಂದ ವೈದ್ಯಕೀಯ ಕ್ಷೇತ್ರಕ್ಕೆ ಬಹಳ ನಷ್ಟವಾಗಿದೆ.

**ಪಂಡಿತ್ ಶಿವಕುಮಾರ್ ಶರ್ಮಾ ರವರು** ನಿಧನ ಹೊಂದಿರುತ್ತಾರೆ, ಶ್ರೀಯುತರು ಸಂತೂರ್ ವಾದಕದಲ್ಲಿ ನಾವು ನೋಡಿದಾಗ ಅವರು **ಚುಗಲ್ ಬಂದಿ** ಎಂದು ಹೇಳಿ ನಾವು ಏನು ಕರೆಯುತ್ತೇವೆ. ಇವರು ಜಾಕಿರ್ ಹುಸೇನ್ ರವರ ಜೊತೆ ವಾದನ ಮಾಡುವಂತಹ ಸಂದರ್ಭದಲ್ಲಿ ಇಡಿ ವಿಶ್ವದಲ್ಲಿಯೇ ಅತಿ ಹೆಚ್ಚಿನ instrument ಬಾರಿಸುವುದರಲ್ಲಿ ಯಾರಾದರೂ ಹೆಚ್ಚಿನ ಬೇಡಿಕೆಯಲ್ಲಿದ್ದವರು ಎಂದರೆ ಅವರು ಸಂತೂರ್ ಶಿವಕುಮಾರ್ ಶರ್ಮಾರವರು ಮತ್ತು ಉಸ್ತಾದ್ ಜಾಕೀರ್ ಹುಸೇನ್‌ರವರು. ಈ ಸಂತೂರ್ ಎನ್ನತಕ್ಕಂತಹದ್ದು ಭಾರತ ದೇಶದ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

instrument ಅಲ್ಲ. ಇದು ಪರ್ಷಿಯನ್ ಮತ್ತು ಇರಾನ್ ದೇಶದ instrument ಆಗಿದೆ. ನಮ್ಮ ರಾಷ್ಟ್ರದಲ್ಲಿ ಜನಪ್ರಿಯತೆಯನ್ನು ಮಾಡಿ ಕೀರ್ತಿ ಪಡೆದವರು ಯಾರಾದರೂ ಇದ್ದರೆ ಅದು ಸಂತೂರ್ ಶಿವಕುಮಾರ್ ಶರ್ಮಾರವರು. ಏಕೆಂದರೆ, ಜಮ್ಮು- ಕಾಶ್ಮೀರ್‌ನಲ್ಲಿ ಸಂತೂರ್ ಶಿವಕುಮಾರ್ ಶರ್ಮಾರವರು ದಕ್ಷಿಣ ಭಾಗದಲ್ಲಿ ಯಾವ ರೀತಿಯಲ್ಲಿ ಹಾರ್ಮೋನಿಯಂ ಮನೆ ಮನೆ ಮಾತಾಗಿರುತ್ತದೆ, ಅದೇ ರೀತಿ ಸಂತೂರ್ ಜಮ್ಮುವಿನಲ್ಲಿ ಪ್ರತಿಯೊಂದು ಮನೆಯಲ್ಲಿ ಸಂತೂರ್ ವಾದನ ಇದ್ದೇ ಇರುತ್ತದೆ. ಆದ್ದರಿಂದ, ಈ ಒಂದು ಪಾಶ್ಚಿಮಾತ್ಯ ದೇಶದ ಸಂಸ್ಕೃತಿಯನ್ನು ಈ ದೇಶದಲ್ಲಿ ಬಂಜಿಸಿ ಅದರಲ್ಲಿ ಒಂದು ರೀತಿಯ ಭಾವಕೃತಿಯ ಭಾವನೆಯನ್ನು ಮೂಡಿಸಿದಂತಹ ಪಂಡಿತ್ ಶಿವಕುಮಾರ್ ಶರ್ಮಾರವರು ನಿಧನ ಹೊಂದಿದಾಗ ಅವರ ಅಭಿಮಾನಿಗಳು ಅವರ ಅಂತಿಮ ಸಂಸ್ಕಾರದಲ್ಲಿ ಎಲ್ಲಾ ಜಾತಿ-ಧರ್ಮದವರು ಭಾಗವಹಿಸಿದ್ದರು. ಕಡೆಯವರೆಗೂ ಸಹ ಜಾಕೀರ್ ಹುಸೇನ್ ರವರು ಒಬ್ಬರೇ ನಿಂತುಕೊಂಡು ಅವರ ಅಂತಿಮ ಸಂಸ್ಕಾರವನ್ನು ಮಾಡಿದ್ದನ್ನು ನೋಡಿದರೆ ಅನಿಸುತ್ತದೆ, ಈ ದೇಶದಲ್ಲಿ ಅನ್ಯೂನ್ಯವಾಗಿ ಬಾಳತಕ್ಕಂತಹ ಜನರು, ಸಾಹಿತಿಗಳು, ಕಲಾವಿದರು ಇದ್ದಾರೆಂದು ತಿಳಿದು ಬರುತ್ತದೆ. ತಾವು ಈ ಗಣ್ಯರ ನಿಧನಕ್ಕೆ ಏನು ಸಂತಾಪ ಸೂಚನೆಯ ಪ್ರಸ್ತಾಪವನ್ನು ಮಂಡಿಸಿದ್ದೀರಿ, ಅದಕ್ಕೆ ನಾನು ನಮ್ಮ ವಿರೋಧ ಪಕ್ಷದ ವತಿಯಿಂದ ಸಂಪೂರ್ಣವಾದ ಸಹಮತವನ್ನು ವ್ಯಕ್ತ ಮಾಡುತ್ತೇನೆ. ಭಗವಂತನು ಎಲ್ಲಾ ಮೃತ ಕುಟುಂಬ ವರ್ಗದವರಿಗೂ ಸಹ ದುಃಖವನ್ನು ಸಹಿಸುವಂತಹ ಶಕ್ತಿಯನ್ನು ಕೊಡಲಿ ಎಂದು ಪ್ರಾರ್ಥಿಸುತ್ತೇನೆ.

ಮುಂದು.

(769) 12.09.2022 11.50 ಎಸ್‌ವಿ-ಎಕೆ

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಲಕ್ಷ್ಮಣ ಸಂಗಪ್ಪ ಸವಡಿ:-** ಮಾನ್ಯ ಸಭಾಪತಿಯವರೇ, ಅನೇಕ ವರ್ಷಗಳಿಂದ ಸಂತಾಪ ಸೂಚಕ ನಿಲುವಳಿಯನ್ನು ತಂದಂತಹ ಸಂದರ್ಭದಲ್ಲಿ ಸಭಾನಾಯಕರು ಮತ್ತು ವಿರೋಧ ಪಕ್ಷದ ನಾಯಕರು ಇವರಿಬ್ಬರಿಗೆ ಮಾತನಾಡಲು ಅವಕಾಶವನ್ನು ಕಲ್ಪಿಸಿಕೊಡಲಾಗುತ್ತಾ ಬರಲಾಗಿದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ನನ್ನದೊಂದು ಕೋರಿಕೆಯೇನೆಂದರೆ, ಪ್ರಸ್ತುತ ಒಬ್ಬ ಹಾಲ ಸಚಿವರು ತೀರಿಕೊಂಡಿರುವ ಸಂದರ್ಭದಲ್ಲಿ ಮತ್ತು ಆ ಜಿಲ್ಲೆಯಿಂದ, ಆ ಭಾಗದಿಂದ ನಾವು ಅನೇಕ ಜನ ಸದಸ್ಯರು ಇಲ್ಲರುವುದರಿಂದ, ತಾವು ಇದನ್ನು ಒಂದು ವಿಶೇಷ ಪ್ರಕರಣವನ್ನಾಗಿ ಭಾವಿಸಿ ಕೆಲವರಿಗಾದರೂ ಈ ಸಂತಾಪ ಸೂಚನೆಯ ಬಗ್ಗೆ ಮಾತನಾಡಲು ಅವಕಾಶ ಮಾಡಿಕೊಡಬೇಕಾಗಿ ನಾನು ಅತ್ಯಂತ ಗೌರವದಿಂದ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.

**ಸಭಾಪತಿಯವರು:-** ಮಾನ್ಯ ಸವದಿಯವರೇ, ತಾವೇ ಪ್ರಾರಂಭ ಮಾಡಿ.

**ಶ್ರೀ ಲಕ್ಷ್ಮಣ ಸಂಗಪ್ಪ ಸವದಿ:-** ಮಾನ್ಯ ಸಭಾಪತಿಯವರೇ, ನನ್ನ ರಾಜಕೀಯ ಜೀವನದಲ್ಲಿ ಹತ್ತಿರದ ಗೆಳೆಯರಾಗಿದ್ದಂತಹ ಶ್ರೀ ಉಮೇಶ ಕತ್ತಿಯವರು ನಿಧನಗೊಂಡಿದ್ದಾರೆ. ಆ ಸಂದರ್ಭವನ್ನು ನೆನೆಸಿಕೊಂಡರೆ ನಮಗೆ ಅದು ಇಂದಿಗೂ ನಂಬಲಕ್ಕೆ ಸಾಧ್ಯವಾಗದಂತಹ ಒಂದು ಸಂದರ್ಭ. ಕಳೆದ 31ನೇ ತಾರೀಖಿನಂದು ಕಾರು ಅಪಘಾತದಲ್ಲಿ ನಾನು ಗಾಯಗೊಂಡಿದ್ದು, ಎರಡು ದಿನಗಳ ನಂತರ ನಾನು ಇಲ್ಲಗೆ ಬಂದು ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಬಂದಾಗ ಅವರ ಮನೆಯಲ್ಲಿರುವ ಒಬ್ಬ ವ್ಯಕ್ತಿಯಿಂದ ನನಗೆ ಒಂದು ಕರೆ ಬಂದಿತು. “ಸಾಹುಕಾರರಿಗೆ ಹೃದಯಾಘಾತವಾಗಿದ್ದು, ನಾವು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ. ನೀವೆಲ್ಲಿದ್ದೀರಿ?” ಎಂದು ಕೇಳಿದರು. “ನಾನು ಇಲ್ಲಿಯೇ ಇದ್ದೇನೆ. ತಕ್ಷಣ ನಾನು ಆಸ್ಪತ್ರೆಗೆ ಬರುತ್ತೇನೆ” ಎಂದು ಅವರಿಗೆ ಹೇಳಿ, ನಾನು ನಮ್ಮ ವಾಹನ ಚಾಲಕರಿಗೆ ಕರೆಮಾಡಿ ಕರೆಸಿಕೊಂಡು ಆಸ್ಪತ್ರೆಗೆ ಹೋದೆನು. ಅಲ್ಲಿನ ವೈದ್ಯರನ್ನು ಸಂಪರ್ಕಿಸಿದಾಗ ವೈದ್ಯರು “ಇಲ್ಲ” ಎಂದು ಹೇಳಿದರು.

ಅಂದು ರಾತ್ರಿ ಅವರು “ನಾನು ಊಟ ಮಾಡಬೇಕು, ತಾಟನ್ನು ಸಿಧ್ಧ ಪಡಿಸಿ. ನಾನು ಶೌಚಾಲಯಕ್ಕೆ ಹೋಗಿ ಬರುತ್ತೇನೆ” ಎಂದು ಅವರ ಮನೆಯಲ್ಲಿದ್ದಂತಹ ಅಡಿಗೆಯವರು ಮತ್ತು ಮತ್ತೊಬ್ಬ ಸಿಬ್ಬಂದಿಗೆ ಹೇಳಿ ಹೋಗುತ್ತಾರೆ. ಅದೇ ಸಂದರ್ಭದಲ್ಲಿಯೇ ಬಹಳ ಗಂಭೀರವಾದಂತಹ ಹೃದಯಾಘಾತ ಆಗುತ್ತದೆ. ಮನೆಯಲ್ಲಿದ್ದಂತಹ ವ್ಯಕ್ತಿಗಳು ಅವರು ಹೊರಬಾರದಿರುವುದನ್ನು ಕಂಡು ಗಾಬರಿಯಿಂದ ಹೋಗಿ ನೋಡುತ್ತಾರೆ. ಅಲ್ಲಿ ಅವರು ಬಹಳ ಗಂಭೀರವಾದ ಸ್ಥಿತಿಯಲ್ಲಿರುವುದನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕಂಡು ಅವರನ್ನು ಎತ್ತಿಕೊಂಡು ಆಸ್ಪತ್ರೆಗೆ ಬರುವ ಮಾರ್ಗಮಧ್ಯದಲ್ಲಯೇ ಅವರ ಪ್ರಾಣಪಕ್ಷಿ ಹಾರಿ ಹೋಗಿರುತ್ತದೆ.

ದಿವಂಗತ ಉಮೇಶ ಕತ್ತಿಯವರು ಅನೇಕ ಬಾರಿ ಶಾಸಕರಾಗಿದ್ದರು. ಅವರ ತಂದೆಯವರು ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದು, ಆಮೇಲೆ ವಿಧಾನ ಸಭೆಗೂ ಆಯ್ಕೆಯಾಗಿದ್ದರು. ವಿಧಾನ ಪರಿಷತ್ತಿನ ಆರು ವರ್ಷದ ಅವಧಿ ಮುಗಿದ ಮೇಲೆ ವಿಧಾನ ಸಭೆಗೆ ಆಯ್ಕೆಯಾದರು. ಅವರ ತಂದೆಯವರು ಎಷ್ಟು ದೊಡ್ಡ ಮನುಷ್ಯರು ಎಂದರೆ ದಿವಂಗತ ವಿಶ್ವನಾಥ ಕತ್ತಿಯವರು ಆಯ್ಕೆಯಾಗಿ ಬಂದಾಗ ಮಂತ್ರಿಮಂಡಲ ಪುನಾರಚನೆಯ ಚರ್ಚೆ ಬರುತ್ತದೆ. ವಿಶ್ವನಾಥ ಕತ್ತಿಯವರು ಹಿರಿಯ ಶಾಸಕರಿದ್ದು, ಜಿಲ್ಲೆಯಲ್ಲಿ ಪಕ್ಷಕ್ಕೆ ಅತ್ಯಂತ ಹೆಚ್ಚಿನ ಸೇವೆಯನ್ನು ಸಲ್ಲಿಸಿರುವುದರಿಂದ ಮಂತ್ರಿ ಮಾಡಬೇಕೆಂದು ತೀರ್ಮಾನ ಆಗುತ್ತದೆ. ತೀರ್ಮಾನ ಆದಾಗ ವಿಶ್ವನಾಥ ಕತ್ತಿಯವರು “ನನಗೆ ಸುಮಾರು 50 ವರ್ಷ ವಯಸ್ಸಾಗಿದೆ. ಈ ಸಂದರ್ಭದಲ್ಲಿ ನನ್ನನ್ನು ಮಂತ್ರಿ ಮಾಡಲಕ್ಕೆ ಹೋಗಬೇಡಿ. ನಮ್ಮ ಜಿಲ್ಲೆಯಲ್ಲಿ ಕಿರಿಯ ವಯಸ್ಸಿನ ಡಿ.ಬಿ.ಇನಾಂದಾರ್ ಅವರು ಇದ್ದಾರೆ, ಅವರನ್ನು ಮಂತ್ರಿ ಮಾಡಿ” ಎಂದು ತಮಗೆ ಬಂದಿರತಕ್ಕಂತಹ ಪದವಿಯನ್ನು ಡಿ.ಬಿ.ಇನಾಂದಾರ್ ಅವರಿಗೆ ಬಿಟ್ಟುಕೊಡುತ್ತಾರೆ. ಅಂದಿನ ಕಾಲದಲ್ಲಿ ನಮ್ಮ ಹಿರಿಯರು ಯಾವ ರೀತಿಯ ರಾಜಕಾರಣ ವ್ಯವಸ್ಥೆಯನ್ನು ಇಟ್ಟುಕೊಂಡಿದ್ದರು ಎನ್ನುವುದರ ಬಗ್ಗೆ ನಾವು ಇಂದು ಬಹಳ ಗಂಭೀರವಾಗಿ ಚಿಂತನೆ ಮಾಡಬೇಕಾಗುತ್ತದೆ. ಇಂದು ಮಂತ್ರಿಯಾಗುವುದಕ್ಕಾಗಿ ನಾವು ಅನೇಕ ಹೋರಾಟಗಳನ್ನು ಮಾಡುತ್ತೇವೆ. ಉಪವಾಸ ಸತ್ಯಾಗ್ರಹ ಮಾಡುತ್ತೇವೆ, ಗಲಾಟೆ ಮಾಡುತ್ತೇವೆ, ಚೀರಾಟ ಮಾಡುತ್ತೇವೆ. ಅಂದಿನ ಕಾಲದಲ್ಲಿ ತಮಗೆ ಬಂದಿದ್ದಂತಹ ಮಂತ್ರಿ ಪದವಿಯನ್ನು ಇನ್ನೊಬ್ಬರಿಗೆ ಕೊಡಿ ಎಂದು ಕೊಡಿಸುತ್ತಾರೆ. ಅದಾದ ಕೆಲವೇ ದಿನಗಳಲ್ಲಿ ವಿಧಾನ ಸಭೆಯ ಅಧಿವೇಶನ ನಡೆಯುತ್ತಿದ್ದಂತಹ ಸಂದರ್ಭದಲ್ಲಿ ಶೌಚಾಲಯಕ್ಕೆ ಹೋಗಿ ಬರುತ್ತೇನೆಂದು ಸದನದಿಂದ ಎದ್ದು ಹೊರಟ ವಿಶ್ವನಾಥ ಕತ್ತಿಯವರು ದುರ್ದೈವವಶಾತ್ ಅಲ್ಲಯೇ ಕುಸಿದು ಬೀಳುತ್ತಾರೆ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿ ಹೋಗಿರುತ್ತದೆ. ಆಗ ಉಮೇಶ ಕತ್ತಿಯವರಿಗೆ 25 ವರ್ಷ ವಯಸ್ಸು. ಅಂದು ನಡೆದಂತಹ ಉಪಚುನಾವಣೆಗೆ ಉಮೇಶ ಕತ್ತಿಯವರನ್ನು ಕರೆತಂದು ನಿಲ್ಲಿಸುತ್ತಾರೆ. ಅಂದಿನಿಂದ ನಿರಂತರವಾಗಿ ಗೆಲ್ಲುತ್ತಾ ಬರುತ್ತಾರೆ.



ಹುಕ್ಕೇರಿ ಕ್ಷೇತ್ರ ಎಂದರೆ ಕಾಂಗ್ರೆಸ್‌ನ ವಿರೋಧಿ ಕ್ಷೇತ್ರ ಎಂದು ಅನೇಕ ಸ್ಥಳೀಯ ಜನಪದರು ತಮ್ಮ ಹಾಡುಗಳ ಮೂಲಕ ಹೇಳಿರುವುದನ್ನು ಕೂಡ ನಾವು ಕೇಳಿದ್ದೇವೆ. ಬಾಲ್ಯ ಸ್ನೇಹಿತರಾದ ನಾನು, ಉಮೇಶ ಕತ್ತಿಯವರು ಸುಮಾರು 30 ವರ್ಷಗಳ ಒಡನಾಟವನ್ನು ಹೊಂದಿದ್ದೆವು. ಯಾವುದೇ ಒಂದು ರಾಜಕೀಯ ನಿರ್ಣಯವನ್ನು ಮಾಡಬೇಕಾದರೆ ನಾವೆಲ್ಲರೂ ಸೇರುತ್ತಿದ್ದೆವು. ಏನು ಮಾಡಬೇಕು, ಏನು ಮಾಡಿದರೆ ಸರಿ ಹೋಗುತ್ತದೆ ಎಂದು ಚರ್ಚಿಸುತ್ತಿದ್ದೆವು. ರಾಜಕೀಯ ಧ್ರುವೀಕರಣ ಪ್ರಾರಂಭವಾದಂತಹ ಸಂದರ್ಭದಲ್ಲಿ ಲೋಕಶಕ್ತಿ, ಜನತಾದಳ(ಎಸ್) ಹೀಗೆ ಬಹಳಷ್ಟು ವಿಂಗಡಣೆಯಾಯಿತು. ಇಂದಿನ ಮುಖ್ಯಮಂತ್ರಿಗಳಾಗಿರತಕ್ಕಂತಹ ಮಾನ್ಯ ಬಸವರಾಜ ಬೊಮ್ಮಾಯಿಯವರ ಮನೆಯಲ್ಲಿ ಶ್ರೀ ಜಗಜಿಣಿ, ಶ್ರೀ ಉಮೇಶ ಕತ್ತಿ, ಶ್ರೀ ಉದಾಸಿ, ನಾನು ಇನ್ನೂ ಅನೇಕ ಜನರು ಸೇರಿದ್ದೆವು. ಜೆಡಿ(ಎಸ್) ಸೇರುವುದೋ, ಲೋಕಶಕ್ತಿಯಲ್ಲಿ ಇರುವುದೋ, ಕಾಂಗ್ರೆಸ್ ಪಕ್ಷ ಸೇರಬೇಕೋ ಎನ್ನುವುದರ ಬಗ್ಗೆ ಚರ್ಚೆಯಾಗುತ್ತದೆ. ಆಗ ನಮ್ಮ ಜಿಲ್ಲೆಯ ಪ್ರಭಾವಿ ರಾಜಕಾರಣಿಗಳು ಎ.ಬಿ.ಪಾಟೀಲರು. ದಳ ವಿಭಜನೆಗೊಂಡರೆ ನಾವು ರಾಜಕೀಯವಾಗಿ ಅಸ್ತಿತ್ವವನ್ನೇ ಕಳೆದುಕೊಳ್ಳಬಹುದು ಎನ್ನುವ ಭಾವನೆಯಿಂದ ಅನೇಕ ಜನರು ಕಾಂಗ್ರೆಸ್‌ನ ಕಡೆಗೆ ಹೋಗುತ್ತಾರೆ. ನಾವು ಅನೇಕ ದಿನಗಳಿಂದ ಕಾಂಗ್ರೆಸ್‌ಗೆ ವಿರೋಧಿ ಮಾಡುತ್ತಾ ಬಂದಿದ್ದರಿಂದ ನಮ್ಮ ಮನಸ್ಸು ಮತ್ತು ನಮ್ಮ ಭಾಗದ ಬೆಂಬಲಿಗರು ಅದನ್ನು ಒಪ್ಪುವುದಿಲ್ಲ. ನಾವು ಬಿ.ಜೆ.ಪಿ.ಗೆ ಹೋಗೋಣ ಎಂದು ತೀರ್ಮಾನ ಮಾಡಿದ ಸಂದರ್ಭದಲ್ಲಿ ಉಮೇಶ ಕತ್ತಿಯವರಿಗೆ ಕಾಂಗ್ರೆಸ್‌ಗೆ ಹೋದರೆ ಒಳ್ಳೆಯದು ಎನ್ನುವ ಒತ್ತಡ ಬರುತ್ತದೆ. ಆ ನಿರ್ಣಯ ಪೂರ್ಣವಾಗದ ಕಾರಣ ನಾವಿಬ್ಬರೂ ನನ್ನ ಫೋರ್ಡ್ ಎಸ್ಕಾರ್ಟ್ ಕಾರಿನಲ್ಲಿ ನಾನು ಚಾಲಕನಾಗಿ, ಅವರು ನನ್ನ ಪಕ್ಕದಲ್ಲಿ ಕುಳಿತು ಬೆಂಗಳೂರಿನಿಂದ ಬೆಳಗಾವಿಯವರೆವಿಗೂ ಚರ್ಚಿಸುತ್ತಾ ಹೋದೆವು. ಬಿ.ಜೆ.ಪಿ.ಗೆ ಹೋಗಬೇಕೆಂದು ನಾನು, ಕಾಂಗ್ರೆಸ್‌ಗೆ ಹೋಗಬೇಕೆಂದು ಅವರು. ನನಗೂ ಅವರಿಗೂ ಒಮ್ಮತದ ನಿರ್ಣಯ ಮಾಡದ ಸಂದರ್ಭದಲ್ಲಿ ಅವರು ಕಾಂಗ್ರೆಸ್‌ಗೆ ಹೋದರು, ನಾನು ಬಿ.ಜೆ.ಪಿ.ಗೆ ಬಂದೆನು. ಕಾಂಗ್ರೆಸ್‌ಗೆ ಹೋದ ಮೇಲೆ ನಡೆದ ಚುನಾವಣೆಯಲ್ಲಿ ಒಂದು ಬಾರಿ ಅವರು ಸೋಲುತ್ತಾರೆ. ಪುನಃ ಅವರು ಜೆ.ಡಿ(ಎಸ್) ಅನ್ನು ಸೇರಿಕೊಳ್ಳುತ್ತಾರೆ. ನಂತರ ಉಪ ಚುನಾವಣೆ ನಡೆದ ಸಂದರ್ಭದಲ್ಲಿ ಅಲ್ಲಿಗೆ ರಾಜೀನಾಮೆ ಕೊಟ್ಟು ಬಿ.ಜೆ.ಪಿ.ಗೆ ಬರುತ್ತಾರೆ. ಬಿ.ಜೆ.ಪಿ. ಸರ್ಕಾರದಲ್ಲಿ ಎರಡು ಬಾರಿ ಸಚಿವರಾಗಿದ್ದರು. ಹಿಂದೆ ರಾಮಕೃಷ್ಣ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹೆಗಡೆಯವರ ಕಾಲದಲ್ಲ, ಜೆ.ಹೆಚ್.ಪಟೇಲರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲ ಮಂತ್ರಿಗಳಾಗಿ ಕಾರ್ಯವನ್ನು ನಿರ್ವಹಿಸಿದ್ದಾರೆ.

ದಿವಂಗತ ಉಮೇಶ ಕತ್ತಿಯವರು ಯಾವಾಗಲೂ ಹೇಳುತ್ತಿದ್ದರು. “ನಮ್ಮ ಮನೆತನಕ್ಕೆ ಹೃದಯಾಘಾತ ಎನ್ನುವುದು ಒಂದು ಶಾಪ. ನಮ್ಮ ತಂದೆಯವರು ಹೃದಯಾಘಾತದಿಂದ ನಿಧನರಾದರು. ನನ್ನ ಮಗನೂ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ನನಗೆ ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಯಾಗಿದ್ದು, ಸ್ಟೆಂಟ್ ಅಳವಡಿಸಲಾಗಿದೆ. ನನ್ನ ತಮ್ಮನಿಗೂ ಹೃದಯ ಶಸ್ತ್ರಚಿಕಿತ್ಸೆಯಾಗಿದ್ದು, ಎರಡು ಬಾರಿ ಸ್ಟೆಂಟ್ ಹಾಕಿದ್ದಾರೆ. ನಮ್ಮ ಮನೆತನಕ್ಕೆ ಹೃದಯಾಘಾತ ಎನ್ನುವುದು ಒಂದು ಶಾಪ. ಅದಕ್ಕೆ ನಾನು ಯಾವಾಗ ಸಾಯುತ್ತೀನಿ ಎನ್ನುವುದು ಗೊತ್ತಿಲ್ಲ” ಎಂದು ಹೇಳುತ್ತಿದ್ದರು.

ಇತ್ತೀಚಿನ ದಿನಮಾನದಲ್ಲ ನಾನು, ಅವರು, ಇನ್ನೊಂದಿಬ್ಬರು ಸ್ನೇಹಿತರು ಕುಳಿತಾಗ ನಾನು ಅವರಿಗೆ ಒಂದು ಮಾತು ಹೇಳಿದೆನು. “ಇನ್ನು ಮೇಲೆ ನೀನು ಸ್ವಲ್ಪ ಆರೋಗ್ಯದ ಕಡೆ ಗಮನ ಕೊಡಬೇಕು. ಯಾಕೋ ನಿನ್ನ ಆರೋಗ್ಯದ ಬಗ್ಗೆ ನಮಗೆ ಅನುಮಾನ ಕಾಡುತ್ತಿದೆ. ಬೇಗ ಮಲಗಬೇಕು, ಬೇಗ ಏಳಬೇಕು.” ಎಂದು ಹೇಳಿದೆನು.

(...ಮುಂದು)

(770) 12-09-2022 (12.00) ಕೆಜಿ-ವಿಕೆ

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಲಕ್ಷಣ ಸವದಿ ಸಂಗಪ್ಪ (ಮುಂದು):-**

ಅದಕ್ಕೆ ಅವರು ಪ್ರತಿ ದಿವಸ ರಾತ್ರಿ ಬೇಗ ಮಲಗುತ್ತೇನೆ. ಅದೇರೀತಿ ಬೆಳಗ್ಗೆ ಬೇಗ ಏಳುತ್ತೇನೆಂದು ಹೇಳಿದರು. ಅವರು ಪ್ರತಿ ದಿವಸ ಸುಮಾರು 5 ಕಿಲೋ ಮೀಟರ್ ವಾಕ್ ಮಾಡುತ್ತಿದ್ದರು. ಆದರೂ ಸಹ, ನಾನು ಅವರ ಆರೋಗ್ಯದ ಬಗ್ಗೆ ಹೇಳಿದಾಗ, ಅವರು ನನಗೆ ಈಗ 61 ವಯಸ್ಸು. Actually, ನಮ್ಮ ಮನೆತನಕ್ಕೆ ಇರುವುದೇ 50 ವರ್ಷಗಳ ವಯಸ್ಸು. ನಮಗೆ ದೇವರು ಕೊಟ್ಟಿರುವುದೇ ಐವತ್ತೇ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ವರ್ಷ, ನನಗೆ 11 ವರ್ಷ bonus ಸಿಕ್ಕಿದೆ, ನಾನು ಎಷ್ಟು ದಿವಸ ಇರುತ್ತೇನೋ ಅದು ನನಗೆ bonus ಎನ್ನುವಂತಹ ಒಂದು ಹಾಸ್ಯಮಯವಾಗಿರುವಂತಹ ಮಾತನ್ನು ಹೇಳಿದರು. ಮೊನ್ನೆ ದಿವಸ ನಡೆದಂತಹ ಘಟನೆ ಅವರಿಗೆ ಗೊತ್ತಿತ್ತೋ ಅಥವಾ ಗೊತ್ತಿಲ್ಲವೋ ಗೊತ್ತಿಲ್ಲ. ಅವರಿಗೆ ಆ ಭಾವನೆ ಬಂದಿತ್ತೋ ಅಥವಾ ಇಲ್ಲವೋ ಗೊತ್ತಿಲ್ಲ.

ಶ್ರೀಯುತರು ಅವರ 61ನೇ ವರ್ಷದ ಹುಟ್ಟು ಹಬ್ಬದ ದಿವಸ ಇಡೀ ಕ್ಷೇತ್ರದ ಜನತೆಗೆ ಎರಡು ದಿವಸಗಳ ಕಾಲ ಊಟ ಹಾಕಿಸಿದ್ದರು. ನಾನು ಆ ಸಂದರ್ಭದಲ್ಲಿ ಅವರಿಗೆ ತಾವು ಎಂದೂ ದುಡ್ಡು ಖರ್ಚು ಮಾಡದವರು ಈಗ ವಿಶೇಷವಾಗಿ ಇಡೀ ಕ್ಷೇತ್ರದ ಜನತೆಗೆ ಊಟ ಹಾಕಿಸಿದ್ದೀರಿ ಎಂದು ಹೇಳಿದೆ. ಅವರು ಆಗಲೂ ಸಹ ಅದೇ ಹಾಸ್ಯದ ಮಾತನ್ನೇ ಹೇಳಿದರು. 11 ವರ್ಷಗಳ ಕಾಲ ಹೆಚ್ಚಿಗೆ ಬದುಕಿದ್ದೇನೆಂದರೆ, ಇನ್ನೂ ಎಷ್ಟು ದಿವಸಗಳ ಕಾಲ ಬದುಕುತ್ತೇನೆಂದು ನನಗೆ ಗೊತ್ತಿಲ್ಲ. ಕೊನೆಗೆ ನನ್ನ ಹುಟ್ಟುಹಬ್ಬದ ನಿಮಿತ್ತವಾಗಿ ನಮ್ಮ ಕ್ಷೇತ್ರದ ಜನತೆಗೆ ಊಟ ಹಾಕಿಸುತ್ತೇನೆಂದು ಹೇಳಿದರು. ಅವರು ಆಗಲೂ ತಮಾಷೆ ಮಾಡಿದರು. ನಾನು ಆಗ ಅವರಿಗೆ ಯಾವಾಗಲೂ ತಮಾಷೆ ಮಾಡುತ್ತೀರಿ, ನಿಮಗೆ ಯಾವುದು ಗಾಂಭೀರ್ಯತೆ ಬರುವುದಿಲ್ಲವೆಂದು ಹೇಳಿದೆ. ಅದಕ್ಕೆ ಅವರು ಯಾವಾಗಲೂ ತಮಾಷೆ ಮಾಡಿಕೊಂಡಿರಬೇಕು, ತಮಾಷೆಯಿಲ್ಲವೇ ಇರಬೇಕು, ನಾನು ತಮಾಷೆಯಿಂದಲೇ ಹೋಗಬೇಕೆಂದು ಹೇಳಿದರು. ಯಾವುದನ್ನು ಗಂಭೀರವಾಗಿ ತೆಗೆದುಕೊಳ್ಳಬಾರದೆಂದು ನಮಗೆ ಹೇಳುತ್ತಿದ್ದರು. ಅದರಲ್ಲೂ ವಿಶೇಷವಾಗಿ ಶ್ರೀಯುತ ಉಮೇಶ್ ಕತ್ತಿಯವರು ಆಗಾಗ ಬೇರೆ ಬೇರೆ ರೀತಿಯ ಹೇಳಿಕೆಗಳನ್ನು ಕೊಡುತ್ತಿದ್ದರು. ಕೆಲವು ಬಾರಿ ನಮ್ಮ ಉತ್ತರ ಕರ್ನಾಟಕದ ಭಾಗಕ್ಕೆ ಅನ್ಯಾಯವಾಗುತ್ತಿದೆ, ನಾವು ಅಭಿವೃದ್ಧಿಯಲ್ಲಿ ಹಿಂದೆ ಬೀಳುತ್ತಿದ್ದೇವೆ, ಹಾಗಾಗಿ, ನಮಗೆ ಪ್ರತ್ಯೇಕವಾದ ರಾಜ್ಯ ಬೇಕೆಂದು ಹೇಳಿಕೆ ಕೊಟ್ಟುಬಿಡುತ್ತಿದ್ದರು. ಅವರು ಆ ರೀತಿ ಹೇಳಿಕೆ ಕೊಟ್ಟ ತಕ್ಷಣ, ಮಾಧ್ಯಮದವರು ಶ್ರೀ ಉಮೇಶ್ ಕತ್ತಿಯವರು ಈ ರೀತಿಯ ಹೇಳಿಕೆ ಕೊಟ್ಟಿದ್ದಾರೆ, ಇದಕ್ಕೆ ತಮ್ಮ ಅಭಿಪ್ರಾಯ ಏನೆಂದು ನನ್ನನ್ನು ಕೇಳುತ್ತಿದ್ದರು. ನಾನು ಅದನ್ನು ಸುಧಾರಿಸಿಕೊಂಡು ಹೇಳಬೇಕಾಗಿತ್ತು. ಅವರು ನನಗೆ ಮತ್ತೇ ಪೋನ್ ಮಾಡಿದಾಗ, ಈ ರೀತಿಯ ಹೇಳಿಕೆಯನ್ನು ಏಕೆ ಕೊಡುತ್ತೀರಿ ಎಂದು ಕೇಳುತ್ತಿದ್ದೆ. ಅದಕ್ಕೆ ಅವರು ಇಡೀ ರಾಜ್ಯದಲ್ಲಿ ಯಾವಾಗಲೂ ಚರ್ಚೆಯಲ್ಲಿ ಇರಬೇಕೆಂದರೆ, ಈ ರೀತಿಯ ಹೇಳಿಕೆಗಳನ್ನು ಕೊಟ್ಟಾಗ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾತ್ರ ಚರ್ಚೆಯಲ್ಲಿ ಇರುತ್ತೇವೆಂದು ಹೇಳುತ್ತಿದ್ದರು. ಅಂದರೆ, ಇಂತಹ ವಿಷಯಗಳಿಗೂ ಸಹ ಗಂಭೀರತೆ ಇರಲಿಲ್ಲ. ಅವರು ಇದರಲ್ಲೂ ತಮಾಷೆ ಮಾಡುತ್ತಿದ್ದರು.

ಇಂತಹ ತಮಾಷೆಗಳನ್ನು ಮಾಡಿಕೊಂಡೆ 61 ವರ್ಷಗಳ ಕಾಲ ಈ ರಾಜ್ಯದಲ್ಲಿ ಶಾಸಕರಾಗಿ, ಸಚಿವರಾಗಿ ಮತ್ತು ಆ ಕ್ಷೇತ್ರದ ಜನತೆಯ ಸೇವೆ ಮಾಡುವುದರ ಜೊತೆಗೆ ಅವರು ಇಡೀ ರಾಜ್ಯದ ರಾಜಕಾರಣದಲ್ಲಿ ಅವರದ್ದೇ ಆದಂತಹ ಚಾಪನ್ನು ಮೂಡಿಸಿರುವಂತಹ ವ್ಯಕ್ತಿಯಾಗಿದ್ದರು. ನಾವೆಲ್ಲರೂ ಸಹ, ಅವರನ್ನು ಕಳೆದುಕೊಂಡು ಬಹುಶಃ ರಾಜಕೀಯವಾಗಿ ಆ ಭಾಗದಲ್ಲಿ ಬಡವರಾಗಿದ್ದೇವೆ ಎನ್ನುವಂತಹ ಮಾತನ್ನು ಹೇಳಬೇಕಾಗುತ್ತದೆ. ವಿಶೇಷವಾಗಿ ಅವರ ಸ್ವಭಾವ ಪ್ರತಿನಿತ್ಯ ನಮ್ಮನ್ನು ಬಡಿದು ಏಳಿಸುವಂಥದ್ದಾಗಿತ್ತು. ಅವರು ಯಾವಾಗಲೂ ತಮಾಷೆ ಮಾಡುತ್ತಿದ್ದರು. ಅವರ ಜೊತೆಗೆ ದೊಡ್ಡವರು ಇರಲಿ, ಸಣ್ಣವರು ಇರಲಿ ಅವರೊಂದಿಗೆ ತಮಾಷೆ ಮಾಡುತ್ತಿದ್ದರು. ತಮಾಷೆ ಎನ್ನುವುದರಲ್ಲಿಯೇ ಅವರ ಜೀವನ ಎನ್ನುವಂತಹ ಭಾವನೆಯನ್ನು ಇಟ್ಟುಕೊಂಡಿದ್ದಂತಹ ವ್ಯಕ್ತಿಯಾಗಿದ್ದರು. ಅವರಿಗೆ ಯಾವುದೇ ಇಲಾಖೆಯನ್ನು ನೀಡಿದರೂ ಸಹ, ಅವರು ಅತ್ಯಂತ ಸಮರ್ಥವಾಗಿ ನಿಭಾಯಿಸಿಕೊಂಡು ಬರುವಂತಹ ಕೆಲಸವನ್ನು ಮಾಡುತ್ತಿದ್ದರು.

ಅವರು ಸುಮಾರು 8 ಬಾರಿ ಶಾಸಕರಾಗಿದ್ದರು. ಒಂದು ಬಾರಿ ಮಾತ್ರ ಸೋತಿದ್ದರು. 7 ಬಾರಿ ಎಂದರೆ, ಒಂದು Bye Election ಆಗಿರುವಂತಹದ್ದು, ಇವರು ಒಂದು slip ಮಾಡಿಕೊಂಡು 7 ಬಾರಿ ಎಂದು ದಾಖಲೆಗಳಲ್ಲಿ ಇದೆ. Actually, ಅವರು 8 ಬಾರಿ ಶಾಸಕರಾಗಿದ್ದರು. ಒಂದು ಬಾರಿ ಮಾತ್ರ ಸೋತಿದ್ದರು. ನಾವೆಲ್ಲರೂ ಅವರ ಇಷ್ಟು ದಿವಸಗಳ ದೀರ್ಘ ಕಾಲದ ಒಂದು ರಾಜಕಾರಣ ಇವತ್ತಿನ ದಿನಮಾನಗಳಲ್ಲಿ ಆಗಿರುವಂಥಹದ್ದನ್ನು ಒಂದು ಹೆಜ್ಜೆ ಗುರುತು ಎಂದೇ ಹೇಳಬೇಕಾಗುತ್ತದೆ. ಏಕೆಂದರೆ, ಅವರು ಇಂತಹ ದಿನಮಾನಗಳಲ್ಲಿ ನಿರಂತರವಾಗಿ ಗೆಲ್ಲುತ್ತಿದ್ದರು. ಅವರು ಮತ್ತೊಂದು ಸ್ವಭಾವ ಏನೆಂದರೆ, ಪ್ರತಿ ಶುಕ್ರವಾರ ಮತ್ತು ಶನಿವಾರದಂದು ಕಡ್ಡಾಯವಾಗಿ ಅಧಿಕಾರಿಗಳ ಜೊತೆಗೆ ಅವರ ಕ್ಷೇತ್ರದಲ್ಲಿದ್ದು ಇಡೀ ಕ್ಷೇತ್ರದ ಜನತೆಯ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಇದಕ್ಕೆ ಅವರು ಎರಡು ಸ್ಥಳಗಳನ್ನು ನಿಗದಿ ಮಾಡಿಕೊಂಡಿದ್ದರು. ಒಂದು ಬಾಗೇವಾಡಿ ಮತ್ತು ಇನ್ನೊಂದು ಉಕ್ಕೇರಿ. ಒಂದು ದಿವಸ ಬಾಗೇವಾಡಿಯಲ್ಲಿ ಮತ್ತು ಇನ್ನೊಂದು ದಿವಸ ಉಕ್ಕೇರಿಯಲ್ಲಿ ಮಾಡುತ್ತಿದ್ದರು. ಈ ದಿವಸಗಳಂದು ಆ ಸ್ಥಳಗಳಲ್ಲಿ ಇದ್ದು ಇಡೀ ಕ್ಷೇತ್ರದ ಜನತೆಯ ಸಮಸ್ಯೆಗಳನ್ನು ಬಗೆಹರಿಸುವಂತಹ

ಹಾಗೂ ಅಭಿವೃದ್ಧಿ ಕೆಲಸಗಳನ್ನು ಮಾಡುವಂತಹ ಕೆಲಸಗಳನ್ನು ಮಾಡುತ್ತಿದ್ದರು. ಅವರು ಎಲ್ಲರ ಜೊತೆಗೂ ಉತ್ತಮ ಸ್ನೇಹಮಯವಾಗಿ ಇರುತ್ತಿದ್ದರು. ಅವರು ಒಂದು ಕ್ಷೇತ್ರದ ಸಾಮಾನ್ಯ ಕಾರ್ಯಕರ್ತನ ಜೊತೆಗೂ ಸಹ ಸಲಗಿಯಿಂದ ಇರುತ್ತಿದ್ದರು. ಅದೇರೀತಿ, ನಾಯಕರ ಜೊತೆಗೂ ಸಹ ಅಂತಹ ಸಲಗಿಯನ್ನು ಇಟ್ಟುಕೊಂಡು ಬೆಳೆದಿರುವಂತಹ ವ್ಯಕ್ತಿ. ನಾವಿಂದು ಅಂತಹ ವಿಶೇಷ ರಾಜಕಾರಣಿಯನ್ನು ಕಳೆದುಕೊಂಡಿದ್ದೇವೆ. ಅಂತಹ ಒಬ್ಬ ವಿಶೇಷ ರಾಜಕಾರಣಿಯ ಆತ್ಮಕ್ಕೆ ಆ ಭಗವಂತ ಚಿರಶಾಂತಿಯನ್ನು ದಯಪಾಲಿಸಲಿ. ಅದೇರೀತಿ, ಅವರ ಕುಟುಂಬ ವರ್ಗದವರಿಗೂ, ಅವರ ಅನೇಕ ಅಭಿಮಾನಿ ಬಳಗದವರಿಗೂ ಸಹ ದುಃಖವನ್ನು ಭರಿಸುವಂತಹ ಶಕ್ತಿಯನ್ನು ದಯಪಾಲಿಸಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥನೆಯನ್ನು ಮಾಡುತ್ತೇನೆ.

ಇದರ ಜೊತೆಗೆ ಅನೇಕ ಮಹನೀಯರು ಸಹ ನಮ್ಮನ್ನು ಆಗಲಿದ್ದಾರೆ. ಈ ಸಂದರ್ಭದಲ್ಲಿ ಅವರೆಲ್ಲರ ಆತ್ಮಕ್ಕೂ ಸಹ ಚಿರಶಾಂತಿಯನ್ನು ದಯಪಾಲಿಸಲಿ ಮತ್ತು ಅವರ ಕುಟುಂಬ ವರ್ಗದವರಿಗೂ ಸಹ ದುಃಖವನ್ನು ಭರಿಸುವಂತಹ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಈ ಸಂದರ್ಭದಲ್ಲಿ ಕೇಳಿಕೊಂಡು ನನಗೆ ಮಾತನಾಡಲು ಅವಕಾಶ ಕೊಟ್ಟದಕ್ಕಾಗಿ ಧನ್ಯವಾದಗಳನ್ನು ಹೇಳುತ್ತಾ, ನಾನು ನನ್ನ ಮಾತುಗಳನ್ನು ಮುಗಿಸುತ್ತೇನೆ.

**ಶ್ರೀ ಚನ್ನರಾಜ್ ಬಸವರಾಜ್ ಹಟ್ಟಿ ಹೊಳ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಅವಕಾಶ ಕೊಟ್ಟದಕ್ಕಾಗಿ ತಮಗೆ ಧನ್ಯವಾದಗಳು. ಶ್ರೀಯುತ ದಿವಂಗತ ಉಮೇಶ್ ಕತ್ತಿ ಅಣ್ಣನವರ ಸಂತಾಪ ಸೂಚನೆಯಲ್ಲಿ ಎರಡು ಮಾತುಗಳನ್ನು ಹೇಳುವುದಕ್ಕೆ ಬಯಸುತ್ತೇನೆ. ನಾನು ವಯಸ್ಸಿನಲ್ಲಿ ಚಿಕ್ಕವನಾದರೂ ಸಹ, ನಾನು ಕಂಡ ಶ್ರೀ ಉಮೇಶ್ ಕತ್ತಿ ಅಣ್ಣನವರ ಕೆಲವೊಂದು ವಿಷಯಗಳನ್ನು ಸದನದಲ್ಲಿ ಪ್ರಸ್ತಾಪ ಮಾಡುವುದಕ್ಕೆ ಬಯಸುತ್ತೇನೆ.

ಇತ್ತೀಚೆಗೆ ನಡೆದಂತಹ ವಿಧಾನ ಪರಿಷತ್ತು ಚುನಾವಣೆಯಲ್ಲಿ ನಾನು ಅವರ ಆಶೀರ್ವಾದ ಪಡೆಯುವುದಕ್ಕೆ ಭೇಟಿಯಾಗಿದ್ದೆ. ಅವರು ನೇರವಾಗಿ ಮಾತನಾಡುವಂತಹ ಜನನಾಯಕರಾಗಿದ್ದರು. ಅವರು ಯಾವುದೇ ವಿಷಯವನ್ನು ನೇರವಾಗಿ ಹೇಳುತ್ತಿದ್ದರು. ನಾನು ಅವರನ್ನು ಭೇಟಿಯಾದಂತಹ

ಸಂದರ್ಭದಲ್ಲಿ ಅವರು ನಗುತ್ತಲೇ ನೀನು ಗೆದ್ದು ಬರುತ್ತೀಯಾಪ್ಪ ಎಂದು ಹೇಳಿದರು. ನಾವು ನಮ್ಮ ಅಭ್ಯರ್ಥಿ ಗೆಲ್ಲುವುದಕ್ಕೆ ಗುದ್ದಾಡುತ್ತಿದ್ದೇವೆಂದು ಹೇಳಿದರು. ಚುನಾವಣೆಯಾಗಿ ಗೆದ್ದ ನಂತರ, ನಾನು ಮತ್ತೆ ಅವರ ಆಶೀರ್ವಾದ ಪಡೆಯುವುದಕ್ಕೆ ಹೋಗಿದ್ದೆ. ಆ ಸಂದರ್ಭದಲ್ಲಿ ಅವರು ನೇರವಾಗಿ ಯಾವುದೇ ಪರಿಶ್ರಮ ಇಲ್ಲದೆ, ಯಾವುದೇ ಅನುಭವ ಇಲ್ಲದೇ, 25ನೇ ವಯಸ್ಸಿಗೆ ಉಪ ಚುನಾವಣೆಯಲ್ಲಿ ರಾಜಕಾರಣಕ್ಕೆ ಬಂದೆ ಎಂಬ ಒಂದು ದೊಡ್ಡ ಮಾತನ್ನು ಹೇಳಿದರು. ನಿವೆಲ್ಲರೂ ಕಷ್ಟಪಟ್ಟು ಜನರ ಸೇವೆ ಮಾಡಿ ರಾಜಕಾರಣದಲ್ಲಿ ಗುರುತಿಸಿಕೊಂಡು ನಿಮ್ಮ ಸ್ವಂತ ಪ್ರಯತ್ನದಿಂದ ರಾಜಕಾರಣಕ್ಕೆ ಬಂದಿದ್ದೀರಿ, ನಿಮಗೆ ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಿದರು. ಅತ್ಯಂತ ಸರಳ ರಾಜಕಾರಣಿಗಳಲ್ಲಿ ನಮ್ಮ ಶ್ರೀ ಉಮೇಶ್ ಅಣ್ಣ ಕತ್ತಿಯವರು ಒಬ್ಬರು. ಅವರ ನಿಧನದಿಂದ ನಮ್ಮ ಬೆಳಗಾವಿ ಜಿಲ್ಲೆಗೆ ತುಂಬಲಾರದಂತಹ ನಷ್ಟವಾಗಿದೆ. ಅವರು ವಿಶೇಷವಾಗಿ ಪಕ್ಷಾತೀತ ನಾಯಕರಾಗಿದ್ದರು. ಅವರು ಎಲ್ಲರನ್ನೂ ಒಗ್ಗಟ್ಟಿನಿಂದ ಕರೆದುಕೊಂಡು ಹೋಗುವಂತಹ ಸ್ವಭಾವದವರಾಗಿದ್ದರು. ಈ ಸಂದರ್ಭದಲ್ಲಿ ಅವರ ಕುಟುಂಬ ವರ್ಗದವರಿಗೆ ಮತ್ತು ಅವರ ಅಪರ ಅಭಿಮಾನಿ ಬಳಗಕ್ಕೆ ಭಗವಂತ ದೈರ್ಯವನ್ನು ಕೊಡಲಿ. ಈ ದುಃಖದಲ್ಲಿ ಅವರ ಜೊತೆಗೆ ನಾವು ಸಹ ಇರುತ್ತೇವೆಂದು ಈ ಸಂದರ್ಭದಲ್ಲಿ ಸಂತಾಪ ಸೂಚನೆಯನ್ನು ಮಾಡಿ ನನಗೆ ಮಾತನಾಡಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

**ಶ್ರೀ ನಿರಾಣಿ ಹಣಮಂತ ರುದ್ರಪ್ಪ (ಪದವೀಧರರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಅವಕಾಶ ಕೊಟ್ಟದಕ್ಕಾಗಿ ತಮಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಶ್ರೀಯುತ ಉಮೇಶ್ ಕತ್ತಿ ಅಣ್ಣರವರ ನಿಧನದಿಂದ ಇಡೀ ಕರ್ನಾಟಕಕ್ಕೆ ತುಂಬಲಾರದಂತಹ ನಷ್ಟವಾಗಿದೆ ಎಂಬ ಮಾತನ್ನು ಹೇಳುವುದಕ್ಕೆ ಬಯಸುತ್ತೇನೆ. ಅವರು 61ನೇ ವಯಸ್ಸಿನಲ್ಲಿ ಹೃದಯಘಾತದಿಂದ ನಿಧನರಾದರು ಎಂಬ ಸುದ್ದಿಯನ್ನು ಕೇಳಿ ಇಡೀ ನಮ್ಮ ಕರ್ನಾಟಕ ರಾಜ್ಯದ ಜನತೆ ಶ್ರೀ ಉಮೇಶ್ ಕತ್ತಿ ಅಣ್ಣರವರ ಜೀವನವನ್ನು ಒಂದು ಕ್ಷಣ ನೆನಪಿಸಿಕೊಳ್ಳುವಂತಹ ವಾತಾವರಣವಾಗಿದೆ. ನನಗೂ ಸಹ, ಆ ದಿವಸ ರಾತ್ರಿ ವಿಷಯವನ್ನು ಕೇಳಿ ಬಹಳ ನೋವು ಉಂಟಾಗಿ ಆಸ್ವತ್ತಿಗೆ ಹೋಗಿದ್ದೆ. ಅವರ ನಿಧನದಿಂದ ನಿಜವಾಗಲೂ ಎಲ್ಲರಿಗೂ ನೋವು ತರುವಂತಹ ವಿಷಯವಾಗಿದೆ. ಶ್ರೀ ಉಮೇಶ್ ಕತ್ತಿ ಅಣ್ಣರವರು ಅತ್ಯಂತ ಚಿಕ್ಕವಯಸ್ಸಿನಲ್ಲೆಯೇ ಅಂದರೆ, 25ನೇ ವಯಸ್ಸಿನಲ್ಲೆಯೇ ರಾಜಕಾರಣಕ್ಕೆ ಪ್ರವೇಶ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾಡಿ 9 ಬಾರಿ ಸ್ವರ್ಧೆ ಮಾಡಿ 8 ಬಾರಿ ಶಾಸಕರಾಗಿ ಆಯ್ಕೆಯಾಗಿರುವಂತಹ ಒಬ್ಬ ಚಾಣಕ್ಯ ರಾಜಕಾರಣಿಯಾಗಿದ್ದರು. ಸರಳ ಸಜ್ಜನಿಕೆಗೆ ಇನ್ನೊಂದು ಹೆಸರೆ ಶ್ರೀಯುತ ಉಮೇಶ್ ಕತ್ತಿ ಅಣ್ಣರವರು. ಅವರು ಅವರನ್ನು ಆ ಭಾಗದಲ್ಲಿ ಕತ್ತಿ ಸಾಹುಕಾರರು ಎಂದೇ ಕರೆಸಿಕೊಂಡಿದ್ದಾರೆ. ಅದಕ್ಕೆ ಕಾರಣ ಅವರ ಸರಳತೆ, ಅವರ ಉದಾರತೆ, ಅವರಿಗೆ ಬಡವರ ಮತ್ತು ಕಾರ್ಯಕರ್ತರ ಬಗ್ಗೆ ಇರುವಂತಹ ಅಭಿಮಾನ, ಆ ಪ್ರೀತಿ ವಿಶ್ವಾಸ ಅವರನ್ನು ಸಾಹುಕಾರ ಎನ್ನುವಷ್ಟರ ಮಟ್ಟಿಗೆ ಕರೆಸಿಕೊಂಡಿದೆ.

(ಮುಂದು..)

(771) 12-09-2022 (12.10) ಎಂ.ವಿ-ವಿಕೆ

(ಸಭಾಪತಿಯವರ ಉಪಸ್ಥಿತಿ)

ಶ್ರೀ ನಿರಾಣಿ ಹಣಮಂತ್ ರುದ್ರಪ್ಪ (ಮುಂದು)

ಶ್ರೀ ಉಮೇಶ್ ವಿ. ಕತ್ತಿಯವರು ಶ್ರೀಮಂತ ಮನೆತನದಲ್ಲಿ ಜನಿಸಿ, ಅವರ ತಂದೆಯವರ ಅಕಾಲಕ ನಿಧನದಿಂದ ರಾಜಕೀಯ ಪ್ರವೇಶ ಮಾಡಿ, ಸುಮಾರು 37 ವರ್ಷಗಳ ಸುದೀರ್ಘ ಜೀವನವನ್ನು ಸವಿಸಿರುವಂತಹ ಸಂದರ್ಭದಲ್ಲಿ ಅವರು ಐದು ಬಾರಿ ಸಚಿವರಾಗಿ ಅನೇಕ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಅವರು ತಮ್ಮ 27ನೇ ವಯಸ್ಸಿನಲ್ಲಿ ಸಕ್ಕರೆ ಸಚಿವರಾಗಿ ಅನೇಕ ಕೆಲಸ ಕಾರ್ಯಗಳನ್ನು ಮಾಡಿರುವಂಥದ್ದನ್ನು ನಾವೆಲ್ಲರೂ ಕೂಡ ಗಮನಿಸಿದ್ದೇವೆ. ಅದರ ಜೊತೆಗೆ 2008ರಿಂದ 2013ರ ಅವಧಿಯಲ್ಲಿ ಅವರು ಕೃಷಿ ಸಚಿವರಾಗಿದ್ದಂತಹ ಸಂದರ್ಭದಲ್ಲಿ ಪ್ರತ್ಯೇಕವಾದ ಕೃಷಿ ಬಜೆಟ್ ಅನ್ನು ಮಂಡನೆ ಮಾಡಿ, ತಮ್ಮದೇ ಆಗಿರುವಂತಹ ದೊಡ್ಡ ಪಾತ್ರವನ್ನು ಈ ರಾಜ್ಯಕ್ಕೆ ನೀಡಿದ್ದಾರೆ. ರಾಜ್ಯದಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯವನ್ನು ಬಾಗಲಕೋಟೆಯಲ್ಲಿ ಸ್ಥಾಪನೆ ಮಾಡುವುದರ ಮುಖಾಂತರ ದೇಶದಲ್ಲಿ ಎರಡನೇ ತೋಟಗಾರಿಕೆ ವಿಶ್ವವಿದ್ಯಾಲಯವನ್ನು ಏನಾದರೂ ಸ್ಥಾಪನೆಯಾಗಿದ್ದರೆ, ಅದು ಶ್ರೀ ಉಮೇಶ್ ವಿ. ಕತ್ತಿಯವರ ಕೊಡುಗೆ ಎನ್ನುವಂತಹ ಮಾತನ್ನು ಈ ಸಂದರ್ಭದಲ್ಲಿ ಹೇಳುವುದಕ್ಕೆ ಬಯಸುತ್ತೇನೆ. ಅವರು ವಿಶೇಷವಾಗಿ ನೀರಾವರಿಯ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿದಂತಹವರು. ತಮ್ಮ ಕ್ಷೇತ್ರದಲ್ಲಿ ಸರ್ವಮತು ನೀರಾವರಿ ಯೋಜನೆಯನ್ನು ಮಾಡಿದ್ದಾರೆ. ಈಗ ಬಹಳ ಕಡಿ ನೀರಾವರಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಎಂದ ತಕ್ಷಣ ಮಳೆಗಾಲದಲ್ಲ ನೀರನ್ನು ಹಾಯಿಸುವುದು ಮತ್ತು ಬೇಸಿಗೆಯಲ್ಲಿ ನೀರಿನ ಕೊರತೆಯನ್ನು ಅನುಭವಿಸುವಂಥದ್ದನ್ನು ನಾವೆಲ್ಲರೂ ಕೂಡ ಕಾಣುತ್ತಿದ್ದೇವೆ. ಆದರೆ, ಅವರು ವಿಶೇಷವಾಗಿ ತಮ್ಮ ಕ್ಷೇತ್ರದಲ್ಲ ಹಿರಣ್ಯಕೇಶಿ ನದಿಗೆ ಬ್ಯಾರೇಜ್‌ಗಳನ್ನು ಕಟ್ಟುವುದರ ಮುಖಾಂತರ, 2017ರಲ್ಲಿ ಸುಲ್ತಾನ್‌ಪುರ, ಎರನಾಳ್ ಮತ್ತು ಗೋಮಾಪುರ ಎನ್ನುವಂತಹ ಗ್ರಾಮಗಳಲ್ಲಿ ಬ್ಯಾರೇಜ್‌ಗಳನ್ನು ಕಟ್ಟಿ, ಅದರ ಮುಖಾಂತರ ಸುಮಾರು 26 ಕೆರೆಗಳಿಗೆ ನೀರನ್ನು ತುಂಬಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಹಾಗಾಗಿ ಅವರ ಇಡೀ ಕ್ಷೇತ್ರ ನೀರಾವರಿ ಆಗುವಂತಹ ವ್ಯವಸ್ಥೆಯನ್ನು ಮಾಡಿರುವಂತಹ ಕೀರ್ತಿ ಶ್ರೀ ಉಮೇಶ್ ವಿ. ಕತ್ತಿಯವರಿಗೆ ಸಲ್ಲುತ್ತದೆ ಎನ್ನುವಂತಹ ಮಾತನ್ನು ಈ ಸಂದರ್ಭದಲ್ಲಿ ಹೇಳುವುದಕ್ಕೆ ಬಯಸುತ್ತೇನೆ. ಆ ಭಾಗಗಳಿಗೆ ನೀರಾವರಿ ಕಲ್ಪಿಸುವುದರ ಮುಖಾಂತರ ಕಟ್ಟು ಬೆಳೆಯುವಂತಹ ರೈತರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ. ಹಿರಣ್ಯಕೇಶಿ ನದಿಯ ನೀರನ್ನು ಬಳಸಿಕೊಂಡು, ಆ ಭಾಗದ ಜನರಿಗೆ ಅನುಕೂಲವಾಗಲಿ ಎನ್ನುವಂತಹ ನಿಟ್ಟಿನಲ್ಲಿ ವಿಶ್ವನಾಥ ಸಕ್ಕರೆ ಕಾರ್ಖಾನೆಯನ್ನು ಸ್ಥಾಪನೆ ಮಾಡಿ, ಆ ಸಕ್ಕರೆ ಕಾರ್ಖಾನೆಯಲ್ಲಿ ವಿದ್ಯುತ್ ಹಾಗೂ ಡಿಸ್ಟಿಲರಿ ಉತ್ಪಾದನೆ ಮಾಡಿ, ಆ ಭಾಗದ ರೈತರಿಗೆ ಕಾರ್ಖಾನೆಯು ವರವನ್ನು ಕೊಟ್ಟದ್ದು, ಅದರ ಜೊತೆಗೆ ಸಾವಿರಾರು ನಿರುದ್ಯೋಗಿ ಯುವಕರಿಗೆ ಉದ್ಯೋಗವನ್ನು ಕಲ್ಪಿಸಿಕೊಟ್ಟಂತಹ ಒಬ್ಬ ಉದ್ಯೋಗದಾತ ಎನ್ನುವಂತಹ ಮಾತನ್ನು ಹೇಳುವುದಕ್ಕೆ ಬಯಸುತ್ತೇನೆ. ಇವತ್ತಿನ ದಿವಸ ಕೋವಿಡ್-19 ಪರಿಸ್ಥಿತಿಯಲ್ಲಿ ನಾವೆಲ್ಲರೂ ಕೂಡ ಸುಮ್ಮನೆ ಖಾಲಿಯಾಗಿ ಕುಳಿತಿರುವಂತಹ ಸಂದರ್ಭದಲ್ಲಿ ಅವರು ಸುಮ್ಮನೆ ಕುಳಿತುಕೊಳ್ಳಲಿಲ್ಲ. ಅವರು ತಮ್ಮ ಕ್ಷೇತ್ರದ ಎಲ್ಲಾ ಕೆರೆಗಳ ಅಭಿವೃದ್ಧಿ ಹಾಗೂ ಗ್ರಾಮೀಣ ರಸ್ತೆಗಳನ್ನು ಎನ್.ಆರ್.ಜಿ ಮುಖಾಂತರ ಅಭಿವೃದ್ಧಿ ಮಾಡಿಸುವಂಥದ್ದು. ನಾವು ಏನಾದರೂ ಯಾವ ಕ್ಷೇತ್ರದಲ್ಲ ಎಷ್ಟು ಕೆಲಸವಾಗಿದೆ ಎಂದು ಗಮನಿಸಿದರೆ, ಅದು ಹುಕ್ಕೇರಿ ಕ್ಷೇತ್ರದಲ್ಲ ಎಂದು ಹೇಳಿದರೆ ಅತಿಸಂಪೂರ್ಣವಾಗಲಾರದು ಎನ್ನುವಂತಹ ಮಾತನ್ನು ಹೇಳುವುದಕ್ಕೆ ಬಯಸುತ್ತೇನೆ. ಹಾಗೆಯೇ ಹುಕ್ಕೇರಿಯಲ್ಲಿ ಸಹಕಾರಿ ರಂಗದಲ್ಲಿ ವಿದ್ಯುತ್ ಉತ್ಪಾದನೆ ಮಾಡಿ, ಅದನ್ನು ರೈತರಿಗೆ ವಿತರಣೆ ಮಾಡುವಂತಹ ಕೇಂದ್ರ ಏನಾದರೂ ಇದ್ದರೆ, ಅದು ಕರ್ನಾಟಕ ರಾಜ್ಯದ ಹುಕ್ಕೇರಿಯ ಮತಕ್ಷೇತ್ರದಲ್ಲಿ ಇದೆ. ಅದರ ಸಂಪೂರ್ಣ ಜವಾಬ್ದಾರಿಯನ್ನು ಶ್ರೀ ಉಮೇಶ್ ವಿ. ಕತ್ತಿಯವರು ಮಾಡಿಸಿರುವುದನ್ನು ನೋಡಿದರೆ, ಅವರು ವಿದ್ಯುಚ್ಛಕ್ತಿಯನ್ನು ಸಹಕಾರ ರಂಗದಲ್ಲಿ ತಂದಿದ್ದಾರೆ. ಹಾಗೆಯೇ ಇವತ್ತು ಸಹಕಾರಿ



“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ರಂಗದಲ್ಲ ಸಹಕಾರಿ ಧುರೀಣರಾಗಿ ಕೆಲಸ ಕಾರ್ಯಗಳನ್ನು ಮಾಡಿರುವಂಥದ್ದನ್ನು ನಾವೆಲ್ಲರೂ ಕೂಡ ಗಮನಿಸಿದ್ದೇವೆ. ಪ್ರಸ್ತುತ ಅವರು ಅರಣ್ಯ, ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಗಳ ಸಚಿವರಾಗಿದ್ದಂತಹ ಸಂದರ್ಭದಲ್ಲ ಉತ್ತರ ಕರ್ನಾಟಕ ಭಾಗದ ರೇಷನ್ ಕಾರ್ಡ್‌ದಾರರಿಗೆ ಬೇಕಾಗಿರುವಂತಹ ಆಹಾರವನ್ನು, ಸ್ಥಳೀಯವಾಗಿ ಉತ್ಪಾದನೆ ಮಾಡುವಂತಹ ಜೋಳವನ್ನು ಖರೀದಿ ಮಾಡುವಂತಹ ಕೆಲಸ ಮಾಡಿ, ಅವರು ಒಂದು ಹೊಸ ದಾಖಲೆಯನ್ನು ಮಾಡಿದರು. ಹಾಗೆಯೇ ದಕ್ಷಿಣ ಕರ್ನಾಟಕದಲ್ಲ ಇರುವಂತಹವರಿಗೆ ರೇಷನ್ ಅಂಗಡಿಗಳ ಮುಖಾಂತರ ರಾಗಿಯನ್ನು ಕೊಡುವಂಥದ್ದು ಒಂದು ದೊಡ್ಡ ಸಾಧನೆ ಎನ್ನುವಂತಹ ಮಾತನ್ನು ಹೇಳಿ. ಅವರ ಅವಧಿಯಲ್ಲ ಸುಮಾರು 2184 ಕೋಟಿ ರೂಪಾಯಿಗಳ ದೊಡ್ಡ ಪ್ರಮಾಣದ ಸ್ಥಳೀಯ ಆಹಾರವನ್ನು ಖರೀದಿ ಮಾಡುವಂತಹ ವ್ಯವಸ್ಥೆಗೆ ಚಾಲನೆಯನ್ನು ಕೊಟ್ಟು, ಏನು ಆತ್ಮ ನಿರ್ಭರ ಭಾರತ ಅಡಿಯಲ್ಲಿ ಸ್ಥಳೀಯ ವಸ್ತುಗಳನ್ನು ಬಳಸಬೇಕೆಂದು ಇದೆ. ಆ ಹಿನ್ನೆಲೆಯಲ್ಲಿ ರೇಷನ್ ಕಾರ್ಡುಗಳ ಬಡ ಕುಟುಂಬಗಳಿಗೆ ಬೇಕಾಗಿರುವಂತಹ ಜೋಳವನ್ನು ವಿತರಣೆ ಮಾಡುವಂತಹ ಕೆಲಸ ಬಹಳ ದೊಡ್ಡದಾಗಿರುವಂಥದ್ದು ಎನ್ನುವಂತಹ ಮಾತನ್ನು ಈ ಸಂದರ್ಭದಲ್ಲ ಹೇಳುತ್ತೇನೆ. ಅವರ ಮುಖಾಂತರ ಸಾಕಷ್ಟು ಕೆಲಸ ಕಾರ್ಯಗಳು ಆಗಿವೆ. ಅವರು ಅರಣ್ಯ ಇಲಾಖೆಯ ಸಚಿವರಾದ ಮೇಲೆ, ಶ್ರೀಗಂಧ, ರಕ್ತಚಂದನ ಮತ್ತು ಅನೇಕ ಹೆಚ್ಚು ಬೆಲೆ ಬಾಳುವಂತಹ ಗಿಡಗಳನ್ನು ಬೆಳೆಯುವುದಕ್ಕೆ ತಮ್ಮದೇ ಆಗಿರುವಂತಹ ಹೊಸ ನೀತಿಯನ್ನು ಅರಣ್ಯ ಇಲಾಖೆಯಲ್ಲಿ ತಂದಿರುವಂಥದ್ದನ್ನು ಗಮನಿಸಿದರೆ, ಅವರು ಯಾವುದೇ ಖಾತೆಯನ್ನು ವಹಿಸಿಕೊಂಡರೂ ಕೂಡ, ಅಷ್ಟೇ ಚಾಕಚಕ್ಯತೆಯಿಂದ ತಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರು ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ ಎನ್ನುವಂತಹ ಮಾತನ್ನು ಹೇಳುವುದಕ್ಕೆ ಬಯಸುತ್ತೇನೆ. ಹೀಗೆ ಶ್ರೀ ಉಮೇಶ್ ವಿ. ಕತ್ತಿಯವರನ್ನು ಕೇವಲ ಕತ್ತಿ ಕುಟುಂಬದವರು ಮಾತ್ರ ಕಳೆದುಕೊಂಡಿಲ್ಲ. ಇಡೀ ನಮ್ಮ ಉತ್ತರ ಕರ್ನಾಟಕಕ್ಕೆ ತುಂಬಲಾರದ ನಷ್ಟವಾಗಿದೆ ಎನ್ನುವಂತಹ ಮಾತನ್ನು ಈ ಸಂದರ್ಭದಲ್ಲ ಹೇಳುವುದಕ್ಕೆ ಬಯಸುತ್ತೇನೆ. ನಾವು ಆ ಭಾಗದಲ್ಲ ನೇರ, ದಿಟ್ಟ, ನಿರಂತರ ಎಂದು ಕೇಳುತ್ತಿದ್ದೆವು. ಅದನ್ನು ಯಾರಲ್ಲಾದರೂ ಕಾಣಬಹುದಾಗಿದ್ದರೆ, ಅದನ್ನು ಉಮೇಶ್ ವಿ. ಕತ್ತಿಯವರಲ್ಲಿ ಕಾಣಬಹುದು ಎನ್ನುವಂತಹ ಮಾತನ್ನು ಹೇಳುವುದಕ್ಕೆ ಬಯಸುತ್ತೇನೆ. ಅವರು ನೇರವಾಗಿ ಸತ್ಯವನ್ನೇ ಮಾತನಾಡುತ್ತಿದ್ದರು. ಕೆಲವು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಂದರ್ಭಗಳಲ್ಲಿ ಅದು ನಮಗೆ ಕಹಿ ಎನಿಸಿದರೂ ಕೂಡ, ನಾವು ಅದರ ಆಳವನ್ನು ನೋಡಿದಾಗ, ಅವರ ಆ ಮಾತಿನಲ್ಲಿ ಸತ್ಯತೆ ಇರುತ್ತಿತ್ತು. ಅದರಲ್ಲಿ ಯಾವುದೇ ರೀತಿಯ ದ್ವೇಷ ಇರುತ್ತಿರಲಿಲ್ಲ. ಅವರು ಯಾವುದೇ ರೀತಿಯ ಬೇರೆ ವಿಚಾರಗಳನ್ನು ಇಟ್ಟುಕೊಂಡು ಮಾತನಾಡುತ್ತಿರಲಿಲ್ಲ. ಅವರು ನೇರವಾಗಿ ಮಾತನಾಡುವಂತಹವರು ಆಗಿದ್ದರು. ನಿರಾಣಿ ಕುಟುಂಬದವರಾದ ನಾವುಗಳು ಅವರಿಗೆ ಬಹಳ ಹತ್ತಿರ ಇದ್ದಂತಹವರು. ಸಕ್ಕರೆ ಕಾರ್ಖಾನೆ ಮತ್ತು ಬೇರೆ ಬೇರೆ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡುವಂತಹ ಸಂದರ್ಭದಲ್ಲಿ, ಅವರ ಆತ್ಮ ಎಷ್ಟು ಹತ್ತಿರವಾಗುತ್ತಿತ್ತು ಎಂದರೆ, ಕುಟುಂಬದ ಸದಸ್ಯರು ಮತ್ತು ಕಾರ್ಯಕರ್ತರು ಎಲ್ಲರೂ ಹೊಂದಾಣಿಕೆಯಿಂದ ಇರಬೇಕು ಎನ್ನುವಂತಹ ಭಾವನೆಯನ್ನು ವ್ಯಕ್ತಪಡಿಸುವಂಥದ್ದನ್ನು ನೋಡಿದರೆ, ಅವರ ಮಾತಿನಲ್ಲಿ ಅಂತಃಕರಣದ ಮಾತುಗಳು ಇರುತ್ತಿದ್ದವು ಎಂಬುದನ್ನು ನಾವೆಲ್ಲರೂ ಕೂಡ ಗಮನಿಸುತ್ತಿದ್ದೆವು ಎನ್ನುವಂತಹ ಮಾತನ್ನು ಹೇಳುವುದಕ್ಕೆ ಬಯಸುತ್ತೇನೆ. ಇವತ್ತಿನ ದಿವಸ ಶ್ರೀ ಉಮೇಶ್ ವಿ. ಕತ್ತಿಯವರನ್ನು ಕಳೆದುಕೊಂಡು ಅವರ ಕುಟುಂಬ ಸಾಕಷ್ಟು ನೋವನ್ನು ಅನುಭವಿಸುವಂತಹ ಸಂದರ್ಭದಲ್ಲಿ ಭಗವಂತ ಅವರ ಕುಟುಂಬಕ್ಕೆ ನೋವನ್ನು ಭರಿಸುವಂತಹ ಶಕ್ತಿಯನ್ನು ನೀಡಲಿ. ಶ್ರೀ ಉಮೇಶ್ ವಿ. ಕತ್ತಿಯವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತಾ, ಅವಕಾಶ ನೀಡಿದ್ದಕ್ಕಾಗಿ ತಮಗೆ ವಂದಿಸಿ, ನನ್ನ ಮಾತನ್ನು ಮುಗಿಸುತ್ತೇನೆ.

**ಶ್ರೀ ಎಂ.ನಾಗರಾಜು(ವಿಧಾನಸಭೆಯಿಂದ ಚುನಾಯಿತರಾದವರು):-** ಮಾನ್ಯ

ಸಭಾಪತಿಯವರೇ, ನಾನು ಮೊದಲಬಾರಿಗೆ ಶಾಸಕನಾಗಿ ಆಯ್ಕೆಯಾಗಿ ಬಂದಿದ್ದೇನೆ. ನನಗೆ ಮಾತನಾಡುವುದಕ್ಕೆ ಅವಕಾಶ ನೀಡಿದ್ದಕ್ಕಾಗಿ ತಮಗೆ ವಂದಿಸುತ್ತಾ, ಈ ಏಳು ದಿಗ್ಗಜರ ಬಗ್ಗೆ ಮಾತನಾಡುವಂತಹ ಸಂದರ್ಭದಲ್ಲಿ, ನಾನು ಬೆಳಗಾವಿ ಜಿಲ್ಲೆಗೆ ಸಂಬಂಧಪಟ್ಟಂತಹ ವ್ಯಕ್ತಿಯಾಗಿರುವುದರಿಂದ ಮೊದಲಿಗೆ ಶ್ರೀ ಉಮೇಶ್ ವಿ. ಕತ್ತಿ ಸಾಹೇಬರ ಬಗ್ಗೆ ಮಾತನಾಡುವುದಕ್ಕೆ ಇಚ್ಛೆಪಡುತ್ತೇನೆ. ಶ್ರೀ ಉಮೇಶ್ ವಿ. ಕತ್ತಿಯವರು ಹಿರಿಯ ರಾಜಕಾರಣಿಯಾಗಿ ಬಹುವ್ಯಕ್ತಿತ್ವವನ್ನು ಹೊಂದಿದಂತಹ ಒಬ್ಬ ಕ್ರಿಯಾಶೀಲ ವ್ಯಕ್ತಿಯನ್ನು ಕಳೆದುಕೊಂಡಿರುವುದು ಕೇವಲ ಉತ್ತರ ಕರ್ನಾಟಕದ ಜನರು ಮಾತ್ರವಲ್ಲ, ಇವತ್ತಿನ ದಿವಸ ಇಡೀ ಕರ್ನಾಟಕ ಒಬ್ಬ ಉತ್ತಮವಾದ ಮತ್ತು ಬಹುಮುಖ ನಾಯಕನಾಗಿದ್ದಂತಹ ಮತ್ತು ಬಹು ವ್ಯಕ್ತಿತ್ವವನ್ನು ಹೊಂದಿದಂತಹ ಹಾಗೂ ಕೃಷಿ ಹಿನ್ನೆಲೆಯಿಂದ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಬಂದಂತಹ ಒಬ್ಬ ಮಹಾನ್ ನಾಯಕನನ್ನು ಕಳೆದುಕೊಂಡಿರುವಂಥದ್ದು ಖಂಡಿತವಾಗಿ ಆರೂವರೆ ಕೋಟಿ ಕನ್ನಡಿಗರಿಗೆ ಆಗಿರುವಂತಹ ನಷ್ಟವೆಂದು ನಾನು ಭಾವಿಸಿದ್ದೇನೆ. ಅದೇ ರೀತಿ ಅವರು ಎಲ್ಲಾ ವಿಚಾರಗಳನ್ನು ಇದ್ದದ್ದನ್ನು ಇದ್ದ ಹಾಗೆ ಹೇಳುವಂತಹ ಮತ್ತೆ ಎಲ್ಲಾ ವಿಚಾರಗಳನ್ನು ನೇರವಾಗಿ ಹೇಳತಕ್ಕಂಥ ಸ್ವಭಾವವನ್ನು ಒಳಗೊಂಡಂತಹ ಹಾಗೂ ಎಲ್ಲರನ್ನು ಪ್ರೀತಿಯಾಗಿ ಕಾಣುವಂತಹ ಹಾಗೂ ಮಾನ್ಯ ವಿರೋಧ ಪಕ್ಷದ ನಾಯಕರಾದ ಶ್ರೀ ಬಿ.ಕೆ.ಹರಿಪ್ರಸಾದ್ ಹಾಗೂ ಮಾನ್ಯ ಸದಸ್ಯರಾದ ಶ್ರೀ ಲಕ್ಷಣ ಸವದಿಯವರು ಹೇಳಿದ ಹಾಗೆ ಯಾವುದೇ ಪಕ್ಷದವರು ಯಾವುದೇ ರೀತಿಯ ಕೆಲಸ ಕಾರ್ಯಗಳ ಬಗ್ಗೆ ಅವರ ಬಳಿಗೆ ಹೋದಾಗ, ಅವರು ತಮ್ಮದೇ ಕೆಲಸವೆಂದು ತಿಳಿದುಕೊಂಡು ಮಾಡುವಂತಹ ಔದಾರ್ಯವನ್ನು ಬೆಳೆಸಿಕೊಂಡಿದಂತಹ ಒಬ್ಬ ನಾಯಕನನ್ನು ಕರ್ನಾಟಕದ ಕನ್ನಡಿಗರು ಕಳೆದುಕೊಂಡಿದ್ದಾರೆಂದು ಭಾವಿಸುತ್ತೇನೆ. ಹಾಗಾಗಿ ಅವರಿಗೆ ಸಿಕ್ಕಿದಂತಹ ಲೋಕೋಪಯೋಗಿ ಇಲಾಖೆ ಮತ್ತು ಕೃಷಿ ಇಲಾಖೆ ಅಥವಾ ಇನ್ಯಾವುದೇ ವಿಚಾರಗಳು ಬಂದಾಗ ವಿಶೇಷವಾಗಿ ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನವನ್ನು ಮಾಡಿದಾಗ, ಆ ಸಂದರ್ಭದಲ್ಲಿ ನಾನು ಕೂಡ ಭಾಗವಹಿಸಿದ್ದೆ. ಇಡೀ ಕರ್ನಾಟಕ ಮತ್ತು ವಿಶ್ವ ಮೆಚ್ಚಿಕೊಳ್ಳುವಂತಹ ವಿಶ್ವ ಕನ್ನಡ ಸಮ್ಮೇಳನಕ್ಕೆ ರೂವಾರಿಗಳಾಗಿದ್ದಂತಹವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಂತಹ ಶ್ರೀ ಉಮೇಶ್ ವಿ. ಕತ್ತಿಯವರು ಎಂದು ಹೇಳುವುದಕ್ಕೆ ಬಯಸುತ್ತೇನೆ. ಅವರು ಲೋಕೋಪಯೋಗಿ ಇಲಾಖೆಯ ಸಚಿವರಾಗಿದ್ದಂತಹ ಸಂದರ್ಭದಲ್ಲಿ ಹಲವಾರು ಕೆಲಸ ಕಾರ್ಯಗಳನ್ನು ಮಾಡಿದ್ದರು. ಅವರು ಕೇವಲ ಒಬ್ಬ ರಾಜಕಾರಣಿ ಮಾತ್ರವಲ್ಲ, ಅವರು ಒಬ್ಬ ಉದ್ಯಮಿಯಾಗಿದ್ದರು. ಅಂದರೆ, ಹೋಟೆಲ್ ಉದ್ಯಮ, ರಿಯಲ್ ಎಸ್ಟೇಟ್ ಉದ್ಯಮ ಮತ್ತು ಸಕ್ಕರೆ ಕಾರ್ಖಾನೆ ಉದ್ಯಮ. ಈ ಎಲ್ಲಾ ಉದ್ಯಮಗಳಲ್ಲಿ ಉತ್ತಮವಾದ ಸೇವೆ ಮಾಡಿ, ಆ ಮುಖಾಂತರ ಉದ್ಯೋಗವನ್ನು ಸೃಜಿಸುವಂತಹ ಮತ್ತು ಯುವಕರಿಗೆ ಭವಿಷ್ಯವನ್ನು ಕಟ್ಟಿಸುವಂತಹ ಕೆಲಸವನ್ನು ಮಾಡಿದಂತಹ ಶ್ರೀ ಉಮೇಶ್ ವಿ. ಕತ್ತಿಯವರನ್ನು ಕಳೆದುಕೊಂಡಿರುವಂಥದ್ದು ಬಹಳ ದುಃಖಕರ ಸಂಗತಿ ಎಂದು ಭಾವಿಸುತ್ತೇನೆ. ಅದೇ ರೀತಿ ಬೆಳಗಾವಿಗೆ ಸಂಬಂಧಿಸಿದಂತೆ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಒಡನಾಟ ಇಟ್ಟುಕೊಂಡಿರುವಂತಹ ಸಂದರ್ಭದಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳ ವಿಚಾರಗಳು ಬಂದಾಗ ನಾವು ಅವರ ಬಳಿಗೆ ಹೋದಾಗ ಖಂಡಿತವಾಗಿ ನಮಗೆ ಒಂದು ಅಭಯಹಸ್ತವನ್ನು ನೀಡಿ ಸಹಾಯ ಮಾಡುತ್ತೇನೆ ಎನ್ನುವಂತಹ ಔದಾರ್ಯದ ಮಾತುಗಳನ್ನಾಡುತ್ತಿದ್ದರು. ಅವರು ಒಂದು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹೇಳಿಕೆಯನ್ನು ನೀಡಿದ್ದರು ಎಂದು ಮಾನ್ಯ ಸದಸ್ಯರಾದ ಶ್ರೀ ಲಕ್ಷ್ಮಣ ಸವದಿಯವರು ಹೇಳಿದರು. ಅವರು ಕರ್ನಾಟಕ ರಾಜ್ಯದ ಪ್ರತ್ಯೇಕದ ಬಗ್ಗೆ ಮಾತನಾಡುವಾಗ ನಾನು ಆಗ ಸಣ್ಣ ಹುಡುಗ, ಅಂದರೆ ಆಗ ನಾನು ಇನ್ನು ಎಂ.ಎಲ್.ಸಿ ಅಥವಾ ಎಂ.ಎಲ್.ಎ ಕೂಡ ಆಗಿರಲಿಲ್ಲ. ಒಮ್ಮೆ ನಾನು ಏರ್‌ಪೋರ್ಟ್‌ನಲ್ಲಿ ಅವರನ್ನು ಭೇಟಿ ಮಾಡಿದಾಗ, ನಾನು ಅವರ ಬಳಿ ಒಬ್ಬ ಕನ್ನಡಿಗನಾಗಿ ಒಂದು ಮಾತನ್ನು ಕೇಳುತ್ತೇನೆ ಎಂದು, ನೀವು ಅಜ್ಜ ಕನ್ನಡಿಗರಾಗಿ ಏಕೆ ಈ ರೀತಿಯ ಹೇಳಿಕೆಯನ್ನು ನೀಡುತ್ತೀರಿ ಎಂದು ಪ್ರಶ್ನೆ ಕೇಳಿದಾಗ, ಅದಕ್ಕೆ ಅವರು ಏನು ಹೇಳುತ್ತಾರೆಂದರೆ, ಉತ್ತರ ಕರ್ನಾಟಕಕ್ಕೆ ದೊರಬೇಕಾದಂತಹ ನ್ಯಾಯಸಮ್ಮತವಾಗಿರುವಂತಹ ಹಕ್ಕುಗಳನ್ನು ಪ್ರತಿಪಾದನೆ ಮಾಡುವುದಕ್ಕೆ ಮಾತನಾಡಿದ್ದೇನೆಯೇ ಹೊರತು, ಕರ್ನಾಟಕ ರಾಜ್ಯವನ್ನು ಒಡೆಯುವುದಕ್ಕೆ ಅಲ್ಲ ಎನ್ನುವಂತಹ ಮಾತನ್ನು ಹೇಳಿದಾಗ, ನನಗೆ ಬಹಳ ಸಂತೋಷವಾಯಿತು ಎನ್ನುವಂತಹ ಮಾತನ್ನು ಬಹಳ ಸ್ಪಷ್ಟವಾಗಿ ಹೇಳುವುದಕ್ಕೆ ಬಯಸುತ್ತೇನೆ. ಆಗ ಅವರು ಶ್ರೀ ಎಂ.ನಾಗರಾಜುರವರೆ ನಾನು ಕೂಡ ಕನ್ನಡಿಗ, ನಾನು ಅಖಂಡ ಕರ್ನಾಟಕವನ್ನು ಬಯಸಿದಂತಹವನು. ಆದರೆ, ಉತ್ತರ ಕರ್ನಾಟಕದಲ್ಲಿ ಶ್ರೀ ನಂಜುಂಡಪ್ಪ ವರದಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸುವುದಕ್ಕೆ ವಿಳಂಬವಾಗಿರುವುದಕ್ಕೆ ನನ್ನ ಮನಸ್ಸಿಗೆ ನೋವಾಗಿರುವ ರೀತಿಯಲ್ಲಿ ಮಾತನಾಡುತ್ತಿದ್ದೇನೆ. ನಮ್ಮ ಹಕ್ಕನ್ನು ಪಡೆದುಕೊಳ್ಳುವುದಕ್ಕೋಸ್ಕರ ಆ ರೀತಿ ಮಾತನಾಡುತ್ತಿದ್ದೇನೆ ಎಂದಾಗ ನನಗೆ ಬಹಳ ಸಂತೋಷವಾಯಿತು. ಆಗ ನಾನು ಏರ್‌ಪೋರ್ಟ್‌ನಲ್ಲಿ ಒಬ್ಬ ಸಣ್ಣ ಹುಡುಗನಾಗಿ ಅವರಿಗೆ ಈ ರೀತಿ ಹೇಳಿದೆ, ನೀವು ಈ ರೀತಿಯ ಹೇಳಿಕೆಯನ್ನು ಕೊಡಬೇಡಿ. ಈಗ ನಿಮ್ಮದೇ ಸರ್ಕಾರವಿದೆ, ನೀವು ಏಕೆ ಹೋರಾಟ ಮಾಡಬಾರದು ಎಂದಾಗ, ಅದಕ್ಕೆ ಅವರು ಯಾವುದೇ ಸರ್ಕಾರವಿದ್ದರೂ ಕೂಡ, ಉತ್ತರ ಕರ್ನಾಟಕ, ರೈತರಿಗೆ ಮತ್ತು ನೀರಾವರಿಗೆ ಅನ್ಯಾಯವಾದಾಗ ನಾನು ಧ್ವನಿ ಎತ್ತುತ್ತೇನೆ ಎನ್ನುವಂತಹ ಮಾತನ್ನು ಹೇಳಿದರು. ಅವರು ಇಂತಹ ವಿಚಾರಗಳನ್ನು ಪ್ರಸ್ತಾಪ ಮಾಡುವುದನ್ನು ನೋಡಿದಾಗ ಮತ್ತು ಅವರ ಅಂತರಾಳದಲ್ಲಿ ಇರತಕ್ಕಂತಹ ಮಾತುಗಳನ್ನು ಕೇಳಿದಾಗ, ಅವರು ಬಿಜೆಪಿ ನಾಯಕರಾಗಿರಬಹುದು ಆದರೆ ಎಲ್ಲೋ ಒಂದು ಕಡೆ ಕರ್ನಾಟಕದ ನಾಯಕನನ್ನು ಕಳೆದುಕೊಂಡಿದ್ದೇವೆ ಎನ್ನುವಂತಹ ಭಾವನೆ ನನ್ನಲ್ಲಿ ಬರುತ್ತದೆ.

(ಮುಂದು)

(772) 12.09.2022 12.20 LL-BNS

(ಸಭಾಪತಿಯವರ ಉಪಸ್ಥಿತಿ)

ಶ್ರೀ ನಾಗರಾಜು ಎಂ.(ಮುಂದು):-

ಹಾಗಾಗಿ, ನಾನು ಮಾನ್ಯ ಉಮೇಶ್ ವಿ. ಕತ್ತಿಯವರ ಬಗ್ಗೆ ಹೇಳಬೇಕಾದರೆ, ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿ ಅಂದರೆ, 25ನೇ ವಯಸ್ಸಿನಲ್ಲಿಯೇ ರಾಜ್ಯದ ವಿಧಾನಸಭೆ ಪ್ರವೇಶಿಸುವಂತಹ ಅವಕಾಶ ಅವರಿಗೆ ದೊರೆಯುತ್ತದೆ. ಶ್ರೀಯುತರು 9 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ, ಅದರಲ್ಲಿ 8 ಬಾರಿ ಆಯ್ಕೆಯಾಗಿ ಬಂದಿರತಕ್ಕಂತಹವರು ಕೇವಲ ಒಂದು ಪಕ್ಷಕ್ಕೆ ಸೀಮಿತವಾಗಿರುವುದಿಲ್ಲ. ಹಲವಾರು ಪಕ್ಷಗಳನ್ನು ನೋಡಿ, ಅಲ್ಲಿನ ಸಿದ್ಧಾಂತಗಳನ್ನು ಅರೆದು ಕುಡಿದುಕೊಂಡು ಬಂದಂತಹ ನಾಯಕ ಏನಾದರೂ ಕರ್ನಾಟಕ ರಾಜ್ಯದಲ್ಲಿದ್ದರೆ, ಅದು ಮಾನ್ಯ ಉಮೇಶ್ ವಿ. ಕತ್ತಿಯವರು ಎಂಬ ಮಾತನ್ನು ಹೇಳುತ್ತೇನೆ. ಅಲ್ಲದೇ, ಅವರು ಕರ್ನಾಟಕ ರಾಜ್ಯದ ಒಂದು ಆಸ್ತಿಯಾಗಿದ್ದರು ಎನ್ನುವ ಮಾತನ್ನು ಸಹ ಹೇಳುವುದಕ್ಕೆ ಬಯಸುತ್ತೇನೆ. ಪಕ್ಷ ಯಾವುದಾದರೂ ಇರಬಹುದು. ಆದರೆ, ಅಧಿಕಾರ ಸಿಕ್ಕಿದಂತಹ ಸಂದರ್ಭದಲ್ಲಿ ಬಡವರ ಬಗ್ಗೆ, ದೀನದಲತರ ಬಗ್ಗೆ ಮತ್ತು ಶೋಷಿತ ವರ್ಗಗಳ ಬಗ್ಗೆ, ಅದರಲ್ಲಿಯೂ ವಿಶೇಷವಾಗಿ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಬಗ್ಗೆ ಹಾಗೂ ಅದನ್ನು ಮೀರಿ, ದೀನದಲತರ ಜೊತೆ ಯಾರು ಇರುತ್ತಾರೋ ಅವರ ಜೊತೆಯಲ್ಲಿ ನಾನಿರುತ್ತೇನೆಂದು ಹೋರಾಟ ಮಾಡುವಂತಹ, ಅದರಲ್ಲಿಯೂ ವಿಶೇಷವಾಗಿ ರೈತರ ಬಗ್ಗೆ ಕಾಳಜಿ ಇರುವಂತಹ ಒಬ್ಬ ಕೃಷಿ ಕುಟುಂಬದಿಂದ ಬಂದಿರುವಂತಹ ಮತ್ತು ಅವರ ತಂದೆಯವರು ನಡೆದಂತಹ ದಾರಿಯಲ್ಲಿ ನಡೆದಂತಹ ಒಬ್ಬ ಧೀಮಂತ ನಾಯಕನನ್ನು ಕಳೆದುಕೊಂಡಿರುವಾಗ ಉತ್ತರ ಕರ್ನಾಟಕ ಮತ್ತು ಇಡೀ ಕರ್ನಾಟಕ ರಾಜ್ಯ ಇವೊತ್ತಿನ ದಿವಸ ಒಬ್ಬ ನಾಯಕನನ್ನು ಕಳೆದುಕೊಂಡಿರುವುದು ಬಹಳ ದುಃಖಕರ ಸಂಗತಿ ಎಂದು ಹೇಳುವುದಕ್ಕೆ ಬಯಸುತ್ತೇನೆ.

ಮುಂದುವರೆದು, ಸಕ್ಕರೆ ಕಾರ್ಖಾನೆಗಳ ವಿಚಾರಗಳಿರಬಹುದು ಅಥವಾ ಇನ್ನಾವುದೇ ವಿಚಾರಗಳಿದ್ದರೂ ಸಹ, ಅವರು ಯಾವಾಗಲೂ ಸಹ ರೈತರ ಪರ ನಿಲ್ಲುವಂತಹ ಒಬ್ಬ ಧೀಮಂತ ನಾಯಕ. ಅಲ್ಲದೇ, ಶ್ರೀಯುತರು ತೋಟಗಾರಿಕೆ, ಬಂಧಿಖಾನೆ, ಸಕ್ಕರೆ, ಕೃಷಿ ಹಾಗೂ ಅರಣ್ಯ, ಆಹಾರ

ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರಾಗಿ ಹೀಗೆ ಹಲವಾರು ಖಾತೆಗಳನ್ನು ನಿಭಾಯಿಸಿದಂತಹ ಒಬ್ಬ ಧೀಮಂತ ನಾಯಕ. ಶ್ರೀಯುತರಿಗೆ ಯಾವಾಗಲೂ ಸಹ ಒಂದು ಕನಸಿತ್ತು. ಅದೇನೆಂದರೆ, ಕರ್ನಾಟಕ ರಾಜ್ಯದಲ್ಲಿ ಒಮ್ಮೆ ಮುಖ್ಯಮಂತ್ರಿಯಾಗಬೇಕೆಂಬ ಆಸೆ ಇತ್ತು. ಇದು ಎಲ್ಲಾ ಮಾನ್ಯ ಸದಸ್ಯರಿಗೆ ಗೊತ್ತಿರುವಂತಹ ವಿಚಾರ. ಮುಂದೊಂದು ದಿನ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಿ ರಚನೆಯಾದರೆ, ನಾನೇ ಮೊದಲ ಮುಖ್ಯಮಂತ್ರಿಯಾಗುತ್ತೇನೆಂಬ ದಿಟ್ಟತನವನ್ನು ಪ್ರದರ್ಶನ ಮಾಡುತ್ತಿದ್ದರು. ಈ ಬಗ್ಗೆ ಅವರಿಗೆ ಒಂದು ಆಸೆ ಇತ್ತು. ಆದರೆ, ಆ ದೇವರು ಅದನ್ನು ಈಡೇರಿಸಲಿಲ್ಲ. ಏಕೆಂದರೆ, ಒಬ್ಬ ವ್ಯಕ್ತಿ ಒಂದು ದೊಡ್ಡ ಆಸೆಯನ್ನಿಟ್ಟುಕೊಂಡು 9 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ, ಅದರಲ್ಲಿ 8 ಬಾರಿ ಆಯ್ಕೆಯಾಗಿರುತ್ತಾರೆ. ಮಾನ್ಯ ವಿರೋಧ ಪಕ್ಷದ ನಾಯಕರಾದ ಶ್ರೀ ಬಿ.ಕೆ. ಹರಿಪ್ರಸಾದ್‌ರವರು ಆಗಲೇ ಹೇಳಿದಂತೆ, 8 ಬಾರಿ ಚುನಾವಣೆಯಲ್ಲಿ ಗೆದ್ದಿದ್ದಾರೆಂದರೆ, ಅವರಿಗೆ 80 ವರ್ಷ ವಯಸ್ಸಾಗಿದೆ ಎಂದು ಅನೇಕ ಜನ ತಿಳಿದುಕೊಳ್ಳುತ್ತಾರೆ. ಆದರೆ, ಅವರಿಗೆ ಆಗಿದ್ದು, ಕೇವಲ 61 ವರ್ಷ ಮಾತ್ರ. ಇನ್ನು 20 ವರ್ಷಗಳ ಕಾಲ ಕರ್ನಾಟಕ ರಾಜ್ಯದ ರಾಜಕಾರಣವನ್ನು ಮಾಡತಕ್ಕಂತಹ, ಆಡಳಿತದಲ್ಲರತಕ್ಕಂತಹ ಮತ್ತು ಎಲ್ಲಾ ರೀತಿಯಲ್ಲಿ ಭಾಗವಹಿಸುವಂತಹ ಶಕ್ತಿ ಇದ್ದಂತಹ ಒಬ್ಬ ವ್ಯಕ್ತಿಯನ್ನು ನಾವು ಕಳೆದುಕೊಂಡಿರಬೇಕಾದರೆ, ಖಂಡಿತವಾಗಿಯೂ ನಾವು ನಮ್ಮ ಸ್ವಂತ ಅಣ್ಣನನ್ನು ಕಳೆದುಕೊಂಡಷ್ಟು ದುಃಖವಾಗುತ್ತದೆ ಎನ್ನುವ ಮಾತನ್ನು ಹೇಳುವುದಕ್ಕೆ ಬಯಸುತ್ತಿದ್ದೇನೆ.

ಹಾಗಾಗಿ, ಈ ಸದನದಲ್ಲಿ ಇವೊತ್ತಿನ ದಿನ ಸಂತಾಪ ಸೂಚನೆಯಲ್ಲಿ ಮಾತನಾಡಲು ತಾವು ನಮಗೆ ಅವಕಾಶ ಕೊಟ್ಟಿದ್ದೀರಿ. ಇದರಲ್ಲಿ 7 ಜನ ಗಣ್ಯ ವ್ಯಕ್ತಿಗಳಿದ್ದು, ಅದರಲ್ಲಿ ಸಂಗೀತ ಕ್ಷೇತ್ರಕ್ಕೆ ಸಂಬಂಧಪಟ್ಟವರು ಇರಬಹುದು, ವೈದ್ಯ ಕ್ಷೇತ್ರಕ್ಕೆ ಸಂಬಂಧಪಟ್ಟವರು ಇರಬಹುದು ಹಾಗೂ ಇತರೆ ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಂತಹ ಗಣ್ಯ ವ್ಯಕ್ತಿಗಳನ್ನು ಕಳೆದುಕೊಂಡಾಗ ಖಂಡಿತವಾಗಿಯೂ ಸಹ ನಮ್ಮ ಮನಸ್ಸಿಗೆ ದುಃಖವಾಗುತ್ತದೆ. ಹಾಗಾಗಿ, ಮಾನ್ಯ ಉಮೇಶ್ ವಿ. ಕತ್ತಿಯವರನ್ನೂ ಸೇರಿದಂತೆ, 7 ಜನ ಗಣ್ಯರಿಗೆ ಇವೊತ್ತಿನ ದಿನ ಸಂತಾಪ ಸೂಚಿಸುವಂತಹ ಸಂದರ್ಭದಲ್ಲಿ ನಾನಾದರೂ ಹೇಳುತ್ತೇನೆ. ನಾವು ಆ ಎಲ್ಲಾ ಕುಟುಂಬಗಳಿಗೆ ಮತ್ತು ಆ ಕುಟುಂಬದ ಸದಸ್ಯರಿಗೆ ಮೃತರ ಅಗಲಿಕೆಯಿಂದ ಉಂಟಾದ ದುಃಖವನ್ನು ಸಹಿಸಿಕೊಳ್ಳುವುದಕ್ಕೆ ದೇವರು ಶಕ್ತಿಯನ್ನು ನೀಡಲಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಎನ್ನುವಂತಹ ಪ್ರಾರ್ಥನೆ ಮಾಡುತ್ತೇನೆ ಹಾಗೂ ನನಗೆ ಮಾತನಾಡಲು ಅವಕಾಶ ಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

**ಶ್ರೀ ಟಿ.ಎ. ಶರವಣ(ವಿಧಾನಸಭೆಯಿಂದ ಚುನಾಯಿತರಾದವರು):-** ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ವಂದಿಸುತ್ತಾ, ಇವೊತ್ತಿನ ದಿವಸ 7 ದಿಗ್ಗಜರ ಸಂತಾಪ ಸೂಚನೆಯಲ್ಲಿ ಭಾಗವಹಿಸಿ, ಆ ದಿಗ್ಗಜರ ನೆನಪುಗಳ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ದಿವಂಗತ ಶ್ರೀ ಉಮೇಶ್ ವಿ. ಕತ್ತಿಯವರ ಬಗ್ಗೆ ನಾವು ಮಾತನಾಡಬೇಕಾದರೆ, 2008ರಲ್ಲಿ ಅವರು ನಮ್ಮ ಪಕ್ಷದಿಂದಲೇ ಶಾಸಕರಾಗಿ ಮೈತ್ರಿ ಸರ್ಕಾರದಲ್ಲಿ ಕೃಷಿ ಮಂತ್ರಿಯಾಗಿ ಬಹಳಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದರು. ಅದರ ಹಿಂದೆ ಕೂಡ ಸನ್ಮಾನ್ಯ ಶ್ರೀ ಜಿ.ಹೆಚ್.ಪಟೇಲರ ಮಂತ್ರಿಮಂಡಲದಲ್ಲಿ ಅಂದರೆ, 1997ರಲ್ಲಿ ಲೋಕೋಪಯೋಗಿ ಸಚಿವರಾಗಿ ಕಾರ್ಯನಿರ್ವಹಿಸಿರುತ್ತಾರೆ. 2018 ರಿಂದ 2020ರವರೆಗೂ ಪಬ್ಲಿಕ್ ಅಕೌಂಟ್ಸ್ ಕಮಿಷಿಯಲ್ಲಿ ನಮ್ಮ ಜೊತೆಯಲ್ಲಿ ಅಂದರೆ, ನಾನು ಸಹ ಆ ಕಮಿಷಿಯಲ್ಲಿ ಸದಸ್ಯನಾಗಿದ್ದು, ಪ್ರತಿ ವಾರ ನಾವು ಸದರಿ ಕಮಿಷಿ ಸಭೆಯಲ್ಲಿ ಸೇರುತ್ತಿದ್ದೆವು. ಶ್ರೀಯುತರು ನಮ್ಮ ಮತ್ತು ನಮ್ಮ ಪಕ್ಷದ ವರಿಷ್ಠರ ಜೊತೆಯಲ್ಲಿ ಹಲವಾರು ವಿಚಾರಗಳಲ್ಲಿ ಒಡನಾಟ ಇಟ್ಟುಕೊಂಡಿರುವುದನ್ನು ನಾನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದಕ್ಕೆ ಇಷ್ಟಪಡುತ್ತೇನೆ. ಶ್ರೀಯುತರು ನೇರ ನುಡಿ, ಯಾವುದೇ ವಿಚಾರಗಳು ಬಂದಾಗಲೂ ಸಹ ಯಾವುದೇ ಆತಂಕ ಇಲ್ಲದೆಯೇ ಮನಸ್ಸಿನಲ್ಲಿರುವಂತದ್ದನ್ನು ನೇರವಾಗಿ ಮಾತನಾಡುವಂತಹ ಒಬ್ಬ ಅಜಾತಶತ್ರು ಇವೊತ್ತಿನ ದಿವಸ ನಮ್ಮ ಕಣ್ಣು ಮುಂದೆ ಇಲ್ಲದೇ ಇರುವುದು ಬಹಳ ನೋವಿನ ಸಂಗತಿಯಾಗಿದೆ.

ಶ್ರೀಯುತರು, ಉತ್ತರ ಕರ್ನಾಟಕ ಭಾಗ ಅದರಲ್ಲಿಯೂ ವಿಶೇಷವಾಗಿ ಬೆಳಗಾವಿ ಇರಬಹುದು ಅಥವಾ ಅಲ್ಲರುವಂತಹ ಹಲವಾರು ಜಿಲ್ಲೆಗಳಲ್ಲಿ ಯಾವುದೇ ಸಮಸ್ಯೆ ಬಂದಾಗಲೂ ಸಹ ಅವರು ಜನರ ಪರವಾಗಿ ತಮ್ಮ ಧ್ವನಿ ಎತ್ತುತ್ತಿದ್ದರು. ಇವೊತ್ತಿನ ದಿವಸ ಅವರ ನಿಧನ ನಮ್ಮೆಲ್ಲರಿಗೂ ಸಹ ಬಹಳ ಆತಂಕವಾದಂತಹ ವಿಚಾರವಾಗಿದೆ. ಈ ಒಂದು ಸನ್ನಿವೇಶ ನಡೆದಾಗ ನಾವು ಮತ್ತು ನಮ್ಮ ಸದಸ್ಯರೆಲ್ಲರೂ ಸಹ ಮೈಸೂರಿನಲ್ಲಿದ್ದೆವು. ಅವೊತ್ತಿನ ದಿವಸ ಏಕಾಏಕಿ ಟಿ.ವಿ. ಮಾಧ್ಯಮದಲ್ಲಿ ಶ್ರೀ ಉಮೇಶ್ ವಿ. ಕತ್ತಿಯವರ ನಿಧನದ ಸುದ್ದಿ ಪ್ರಸಾರವಾಗಿದ್ದನ್ನು ನೋಡಿ, ಇದು ನಿಜವೇ ಅಥವಾ ಸುಳ್ಳೇ ಎಂದು ನಂಬಲಕ್ಕೆ ನಮಗೆ ಸಾಧ್ಯವಾಗಲಿಲ್ಲ. ಆಗ ನಾವು ನಮ್ಮ ಮಾಧ್ಯಮ ಸ್ನೇಹಿತರಿಗೆ ಫೋನ್

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾಡಿ, ಏನಾಗಿದೆ ಎಂಬುದನ್ನು ತಿಳಿದುಕೊಂಡಿರುತ್ತೇವೆ. ಆ ದಿನ ರಾತ್ರಿ 01.00 ಗಂಟೆ ಸಮಯದಲ್ಲೆಯೂ ಸಹ ನಾನು ಮಾಧ್ಯಮದವರ ಜೊತೆ ಮಾತನಾಡಿರುತ್ತೇನೆ. ಶ್ರೀಯುತರು ತಮ್ಮ 61-62ನೇ ವಯಸ್ಸಿನಲ್ಲಿ ಅವರಿಗೆ ಇಂತಹ ಒಂದು ಆಘಾತ ಆಗುತ್ತದೆ ಎನ್ನುವುದನ್ನು ನಂಬರಲ್ಲ. ಇವೊತ್ತಿನ ದಿವಸ ಶ್ರೀಯುತರ ನಿಧನದಿಂದ ಅವರ ಅಭಿಮಾನಿಗಳು ಮತ್ತು ಆ ಭಾಗದ, ಅದರಲ್ಲೆಯೂ ವಿಶೇಷವಾಗಿ ಅವರ ಕುಟುಂಬ ಸದಸ್ಯರಿಗೆ ಮೃತರ ಅಗಲಿಕೆಯಿಂದ ಉಂಟಾದ ದುಃಖವನ್ನು ಭರಿಸುವಂತಹ ಶಕ್ತಿಯನ್ನು ಭಗವಂತನು ಕರುಣಿಸಲೆಂದು ನಾನು ವಿಶೇಷವಾಗಿ ಪ್ರಾರ್ಥನೆ ಮಾಡುತ್ತೇನೆ.

ಮತ್ತೊಬ್ಬ ದಿಗ್ಗಜರಾದ ಮಾನ್ಯ ಎಂ. ರಘುಪತಿಯವರು ಸಹ ನಮ್ಮ ಪಕ್ಷದಿಂದ ಮಲ್ಲೇಶ್ವರಂ ಭಾಗದಿಂದ ಗೆದ್ದು, ಶಾಸಕರು ಮತ್ತು ಸಚಿವರಾಗಿ ಹಲವಾರು ಖಾತೆಗಳನ್ನು ವಹಿಸಿಕೊಂಡಿದ್ದರು. ನಮ್ಮ ಪಕ್ಷದ ವರಿಷ್ಠರಾದ ಸನ್ಮಾನ್ಯ ಹೆಚ್.ಡಿ. ದೇವೇಗೌಡರವರ ಜೊತೆಯಲ್ಲಿ ಒಡನಾಡಿಯಾಗಿ ಭಾಗಿಯಾಗಿದ್ದರು. ಅವರನ್ನು ಸಹ ನಾವು ಕಳೆದುಕೊಂಡಿರುವಂಥದ್ದು ಬಹಳ ನೋವಿನ ಸಂಗತಿಯಾಗಿದೆ. ಈ ಸಂದರ್ಭದಲ್ಲಿ ಶ್ರೀಯುತರ ಅಗಲಿಕೆಯಿಂದ ಅವರ ಕುಟುಂಬದವರಿಗೆ, ಅವರ ಅಭಿಮಾನಿಗಳಿಗೆ ಉಂಟಾದ ದುಃಖವನ್ನು, ಕಷ್ಟವನ್ನು ಭರಿಸುವಂತಹ ಶಕ್ತಿಯನ್ನು ಆ ಭಗವಂತನು ಕರುಣಿಸಲೆಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದೇನೆ. ಇದರ ಜೊತೆಗೆ, ಶ್ರೀ ಶಿವಮೊಗ್ಗ ಸುಬ್ಬಣ್ಣನವರ ಬಗ್ಗೆ ಒಂದು ಮಾತನ್ನು ನಾನು ಹೇಳಲೇಬೇಕು. ಅವರು ನಮ್ಮ ಬಸವನಗುಡಿ ಭಾಗದವರು. ಅವರು ಹಲವಾರು ವರ್ಷಗಳಿಂದ ಬೆಂಗಳೂರಿನ ಬನಶಂಕರಿಯಲ್ಲಿ ವಾಸ್ತವ್ಯ ಇದ್ದಾರೆ. ಶ್ರೀಯುತರು ನಡೆಸಿಕೊಟ್ಟಂತಹ ಹಲವಾರು ಕಾರ್ಯಕ್ರಮಗಳಿಗೆ ನಾನು ಹೋಗಿರುತ್ತೇನೆ. ಅವರ “ಕಾಡು ಕುದುರೆ” ಗಾಯನ ಏನು ಇದೆ, ಅದು ರಾಷ್ಟ್ರಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವಂಥದ್ದು. ಸುಗಮ ಸಂಗೀತದಲ್ಲಿ ಅವರು ದೊಡ್ಡ ದಿಗ್ಗಜರಾಗಿ ಹೊರಹೊಮ್ಮಿದ್ದಾರೆ. ಹಲವಾರು ಕಾರ್ಯಕ್ರಮಗಳಲ್ಲಿ ಅವರು ತಮ್ಮ ಪ್ರತಿಭೆಯನ್ನು ತಮ್ಮ ಅಭಿಮಾನಿಗಳಿಗೆ ಪ್ರದರ್ಶಿಸುವಂತಹ ಕೆಲಸ ಮಾಡಿದ್ದಾರೆ. ಶ್ರೀಯುತರ ನಿಧನದಿಂದ ಅವರ ಕುಟುಂಬ ವರ್ಗದವರಿಗೆ ಮತ್ತು ಅವರ ಅಭಿಮಾನಿಗಳಿಗೆ ಉಂಟಾದ ದುಃಖವನ್ನು ಭರಿಸುವಂತಹ ಶಕ್ತಿಯನ್ನು ಪರಮಾತ್ಮ ಕೊಡಲ ಎಂದು ಹೇಳಿ, ಈ 07 ಜನ ದಿಗ್ಗಜರ ಆತ್ಮಕ್ಕೆ



ಚಿರಶಾಂತಿಯನ್ನು ಭಗವಂತನು ಕರುಣಿಸಲೆಂದು ವಿಶೇಷವಾಗಿ ಪ್ರಾರ್ಥನೆ ಮಾಡುತ್ತಾ, ನನ್ನ ಮಾತುಗಳನ್ನು ಮುಗಿಸುತ್ತೇನೆ.

**ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟ(ಶಿಕ್ಷಕರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಇವೊತ್ತಿನ ದಿವಸ 7 ಜನ ಗಣ್ಯ ವ್ಯಕ್ತಿಗಳ ಬಗ್ಗೆ ಸದನದಲ್ಲಿ ಸಂತಾಪ ಸೂಚನೆಯನ್ನು ವ್ಯಕ್ತಪಡಿಸಿದ್ದೀರಿ. ಅದಕ್ಕೆ ನಾನು ಸಹಮತವನ್ನು ವ್ಯಕ್ತಪಡಿಸುತ್ತೇನೆ. ಬಹಳ ದಿನಗಳ ನಂತರ, ಮೊಟ್ಟ ಮೊದಲಿಗೆ ಒಬ್ಬ ಸಚಿವರಾದಂತಹವರು ನಿಧನರಾದಂತಹ ಕಾಲದಲ್ಲಿ ಈ ಸದನದಲ್ಲಿ ಪ್ರಸ್ತಾಪವನ್ನು ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದಿನಾಂಕ:06.09.2022ರಂದು ರಾತ್ರಿ 12.00 ಗಂಟೆಗೆ ಸುವರ್ಣ ಟಿ.ವಿ. ಸುದ್ದಿವಾಹಿನಿಯ ಸಂದರ್ಶಕರೊಬ್ಬರು ನನಗೆ ಫೋನ್ ಮಾಡಿದರು. ಆ ಸಂದರ್ಭದಲ್ಲಿ ನಾನು ಮಲಗಿದ್ದೆನು. ಆಗ ಅವರು ನಿಮ್ಮ ಒಬ್ಬ ಆತ್ಮೀಯ ಸ್ನೇಹಿತರು ನಿಧನರಾಗಿರುವ ವಿಷಯವನ್ನು ತಮಗೆ ತಿಳಿಸಲು ಬಹಳ ನೋವಾಗುತ್ತಿದೆಯೆಂದು ಹೇಳಿದರು. ಅದಕ್ಕೆ ನಾನು ಆ ವ್ಯಕ್ತಿ ಯಾರೆಂದು ಕೇಳಿದೆನು. ಆಗ ಅವರು ಶ್ರೀ ಉಮೇಶ್ ವಿ. ಕತ್ತಿಯವರು ಎಂದು ಹೇಳಿ, ಆ ಸಂದರ್ಭದಲ್ಲಿ ನನ್ನ ಸಂದರ್ಶನ ಪಡೆದುಕೊಂಡಿರುತ್ತಾರೆ.

ನಾವು ಜೀವನದಲ್ಲಿ ಇಬ್ಬರು ವ್ಯಕ್ತಿಗಳನ್ನು ನೋಡುತ್ತೇವೆ. ಒಬ್ಬರು ಸತ್ತರೂ ಬದುಕಿದ ಹಾಗೆ ಇರುತ್ತಾರೆ. ಮತ್ತೊಬ್ಬರು ಬದುಕಿದರೂ ಸಹ ಸತ್ತ ಹಾಗೆ ಇರುತ್ತಾರೆ. ಇವೊತ್ತಿನ ದಿವಸ ಈ ಸದನದಲ್ಲಿ ಬಹಳ ಜನ ಮಾನ್ಯ ಸದಸ್ಯರು ಮಾತನಾಡಿರುತ್ತಾರೆ. ನಮ್ಮ ಎದುರಿಗೆ ಶ್ರೀ ಉಮೇಶ್ ವಿ. ಕತ್ತಿಯವರು ಇಲ್ಲ. ಆದರೂ ಅನೇಕ ಜನ ಮಾನ್ಯ ಸದಸ್ಯರು ಉಮೇಶ್‌ಣ್ಣನವರು, ಉಮೇಶ್‌ಣ್ಣನವರು ಎಂದು ಮಾತನಾಡಿದರು. ಏಕೆಂದರೆ, ಅವರು ನಡೆದುಕೊಂಡಂತಹ ರೀತಿ, ಅವರಿಗೆ ಜನರೊಂದಿಗೆ ಇದ್ದಂತಹ ಸಂಪರ್ಕ, ಅವರು ಜನಪರವಾದ ಕೆಲಸಗಳನ್ನು ಮಾಡುವುದರಲ್ಲಿ ಬಹಳ ಎತ್ತಿದ ಕೈ ಎಂದು ನನಗನ್ನಿಸುತ್ತದೆ. ಅವರು ಒಟ್ಟು 08 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ, 07 ಬಾರಿ ಗೆದ್ದಿರುತ್ತಾರೆ. ಅಂದರೆ, 3ನೇ ವಿಧಾನಸಭೆಯಿಂದ 11ನೇ ವಿಧಾನಸಭೆಯವರೆಗೆ 04 ಬಾರಿ ಗೆದ್ದಿರುತ್ತಾರೆ. 13ನೇ ವಿಧಾನಸಭೆಯಿಂದ 15ನೇ ವಿಧಾನಸಭೆಯವರೆಗೆ 03 ಬಾರಿ ಸೇರಿ ಒಟ್ಟಾರೆಯಾಗಿ 07 ಬಾರಿ ಗೆದ್ದಿರುತ್ತಾರೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಒಂದು ವಿಷಯವನ್ನು ಅವರ ಬಗ್ಗೆ ಹೇಳಬೇಕೆಂದರೆ, ಅವರು ಬಹಳ ನೇರವಾಗಿ ಮಾತನಾಡುತ್ತಿದ್ದರು. ಈ ಹಿಂದೆ ನಾವೆಲ್ಲರೂ ಸಹ ಒಂದೇ ಪಕ್ಷದಲ್ಲಿದ್ದಾಗ, ಸಭೆಗಳಲ್ಲಿ ಅಥವಾ ಯಾವುದಾದರೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಸರ್ಕಾರಕ್ಕೆ ಇರಿಸು-ಮುರಿಸು ಆಗುವಂತಹ ರೀತಿಯಲ್ಲಿಯೇ ಮಾತನಾಡುತ್ತಿದ್ದರು. ಆಗ ನಾವು ಈ ರೀತಿ ಏತಕ್ಕೆ ಮಾತನಾಡುತ್ತಿದ್ದೆರೆಂದು ಕೇಳಿದಾಗ, “ಆ ರೀತಿ ನಾವು ಹೇಳಲೇಬೇಕಾಗುತ್ತದೆ. ನಾವು ಹೇಳದೇ ಇದ್ದರೆ, ನಮ್ಮನ್ನು ಯಾರು ಕೇಳುತ್ತಾರೆ” ಎಂದು ಹೇಳುತ್ತಿದ್ದರು.

(ಮುಂದು...)

(773) 12.09.2022 12.30 YL-BNS

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟು (ಮುಂದು):-**

ಉಮೇಶ್ ವಿ. ಕತ್ತಿಯವರು ಉತ್ತರ ಕರ್ನಾಟಕವನ್ನು ಬೇರೆ ರಾಜ್ಯವನ್ನಾಗಿ ಮಾಡಬೇಕೆಂದು ಬಹಳ ಸಲ ಹೇಳಿಕೆ ನೀಡುತ್ತಿದ್ದರು, ನಾವು ಅದಕ್ಕೆ ವಿರೋಧವಾಗಿ ಹೇಳಿಕೆಯನ್ನು ಕೊಟ್ಟು “ಅಖಂಡ ಕರ್ನಾಟಕ ಇರಬೇಕು, ಅನೇಕ ಮಹನೀಯರು ಹೋರಾಟ ಮಾಡಿದ್ದಾರೆ, ನೀನು ಉತ್ತರ ಕರ್ನಾಟಕವನ್ನು ಬೇರೆ ರಾಜ್ಯವನ್ನಾಗಿ ಮಾಡಲು ಹೊರಟರೆ ಎಲ್ಲಗೆ ಹೋಗುತ್ತೀಯಾ ನೀನು ತಿಳಿದಿರೋ” ಎಂದು ಹೇಳಿದೆ. ಹಾಗೆಯೇ ಮಾಧ್ಯಮದವರು ಈ ವಿಚಾರವಾಗಿ ನನಗೆ ಕೇಳಿದಾಗ, “ಉತ್ತರ ಕರ್ನಾಟಕವನ್ನು ಬೇರೆ ರಾಜ್ಯವನ್ನಾಗಿ ಮಾಡಲು ಹೊರಟರೆ ಅವರು ಮೂರ್ಖರು” ಎಂದು ಹೇಳಿದ್ದೆನು. ಅದಕ್ಕೆ ಅವರು ನನಗೆ ಕರೆ ಮಾಡಿ, “ಏನಪ್ಪಾ ಬಹಳ ನೀವು ದೊಡ್ಡ ಶಾಣಿಯಾಗಿ ಮಾತನಾಡುತ್ತೀಯಾ, ನಾವು ಮೂರ್ಖರು” ಎಂದು ಕೇಳಿದರು. ಅದಕ್ಕೆ ನಾನು “ಯಾವ ರೀತಿ, ಆ ರೀತಿ ಹೇಳುತ್ತೀಯಾ” ಎಂದು ಕೇಳಿದೆನು. ಹಿಂದಿನ ಕಾಲದಲ್ಲಿ ಆ ಮಹನೀಯರು ಆ ರೀತಿ ರಾಜ್ಯವನ್ನು ಮಾಡಿದ್ದಾರೆ, ನಾವು ಈ ಕಾಲದ ಮಹನೀಯರಾಗಿದ್ದು, ನಮ್ಮದ್ದು ಇತಿಹಾಸದಲ್ಲ ಹೆಸರು ಉಳಿದುಕೊಳ್ಳಬೇಕು, ಅದಕ್ಕಾಗಿ ನಾನು ಬೇರೆ ರಾಜ್ಯವನ್ನಾಗಿ ಮಾಡಲು ಹೊರಟಿದ್ದೇನೆ ಎನ್ನುವಂಥ ಮಾತನ್ನು ಹೇಳಿದ್ದರು. ಅಂದರೆ, ಅವರ ಮಾತು ಯಾವ ರೀತಿ ಇತ್ತೆಂದರೆ, ಗಂಭೀರವಾಗಿ ಸಹ

ತಿಳಿದುಕೊಳ್ಳಬೇಕು ಮತ್ತು ಹಾಸ್ಯವನ್ನಾಗಿ ಸಹ ತಿಳಿದುಕೊಳ್ಳಬೇಕು, ಅಂತಹ ಮಾತನ್ನು ಹೇಳುತ್ತಿದ್ದರು. ಜೊತೆಗೆ ಇಲ್ಲವೆಂದಿಗೂ ದಿವಂಗತ ಉಮೇಶ್ ವಿ. ಕತ್ತಿಯವರು ಯಾವುದನ್ನು ಸಹಾ ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ ಮತ್ತು ಕೆಟ್ಟದನ್ನು ಬಯಸಿರುವುದಿಲ್ಲ. ಒಂದು ಸಲ ಅವರನ್ನು ಸಕ್ಕರೆ ಸಚಿವರನ್ನಾಗಿ ಮಾಡಿದಾಗ “ಏನಾಪ್ಪ ನಿನಗೆ ಫ್ಯಾಕ್ಟರಿ ಇದೆ ಎಂದು ನಿನ್ನನ್ನು ಸಕ್ಕರೆ ಸಚಿವರನ್ನಾಗಿ ಆಯ್ಕೆ ಮಾಡಿದ್ದಾರೆ” ಎಂದು ಕೇಳಿದನು. ಅದಕ್ಕೆ ಅವರು ಒಂದು ಮಾತನ್ನು ಏನು ಹೇಳಿದರು ಎಂದರೆ, “ಕುದುರೆ ಹೇಗೆ ಓಡುತ್ತದೆ ಎಂಬುದು ಗೊತ್ತಿಲ್ಲ, ಸವಾರ ಸರಿಯಾಗಿ ಇರಬೇಕು. ಅದಕ್ಕಾಗಿ ನನಗೆ ಯಾವ ಖಾತೆ ಕೊಟ್ಟರೆ ಏನು? ಕುದುರೆ ಹತ್ತಿ ನಾನು ಹೇಗೆ ಓಡಿಸುತ್ತೇನೆ ಎಂದು ನಿಂತು ನೋಡುವುದಕ್ಕಾಗಿ ಆ ಖಾತೆಯನ್ನು ಕೊಟ್ಟಿದ್ದಾರೆ” ಎನ್ನುವಂಥ ಮಾತನ್ನು ಹೇಳಿದ್ದರು. ಅಂದರೆ, ಎಲ್ಲಾ ರೀತಿಯ ಕೆಲಸವನ್ನು ಅವರು ಮಾಡುತ್ತಿದ್ದರು. ಮಾನ್ಯ ಬಸವಅಂಗಪ್ಪನವರಿಗೆ ಪಶುಸಂಗೋಪನಾ ಇಲಾಖೆಯ ಖಾತೆಯನ್ನು ನೀಡಿದ್ದರು. ಆಗ ನಾವು ಸದನಕ್ಕೆ ಬಂದಾಗ ಚಿಕ್ಕ ವಯಸ್ಸಿನವರಾಗಿದ್ದು, “ಏನ್ ಸರ್ ಇಂತಹ ಖಾತೆ ನೀಡಿದ್ದಾರೆ” ಎಂದು ಕೇಳಿದ್ದೆವು. ಅದಕ್ಕೆ ಅವರು “ದನದ ಖಾತೆ ಕೊಟ್ಟರು, ನಾವು ಮನುಷ್ಯರಾಗಿ ಸರಿ ಮಾಡಿ ತೋರಿಸಬೇಕು” ಎನ್ನುವಂಥ ಮಾತನ್ನು ಹೇಳಿದ್ದರು. ಆಗ ನಾನು ಆ ಮಾತನ್ನು ದಿವಂಗತ ಉಮೇಶ್ ವಿ. ಕತ್ತಿಯವರಿಗೆ “ಬಸವಅಂಗಪ್ಪನವರು ನನಗೆ ಈ ರೀತಿ ಹೇಳಿದ್ದರು, ನೀನು ಹಾಗೆಯೇ ಮಾತನಾಡುತ್ತೀಯಾ ನೋಡು” ಎಂದು ಹೇಳಿದನು. ಅದಕ್ಕೆ ಮಾನ್ಯ ಉಮೇಶ್ ವಿ. ಕತ್ತಿಯವರು “ನನಗೆ ಯಾವುದೇ ಖಾತೆಯನ್ನು ನೀಡಿದರು ಸಹಿತ ದಿವಂಗತ ಕೆಂಗಲ್ ಹನುಮಂತಯ್ಯನವರು “ಸರ್ಕಾರದ ಕೆಲಸ ದೇವರ ಕೆಲಸ” ಎಂದು ಏನು ವಿಧಾನಸೌಧದ ಮುಂದೆ ಬರೆದಿದ್ದಾರೆ ಅದು ನನ್ನಿಂದ ಎಷ್ಟಾಗುತ್ತದೆಯೋ ಗೊತ್ತಿಲ್ಲ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ” ಎನ್ನುವಂಥ ಮಾತನ್ನು ಹೇಳಿದ್ದರು. ಅಂದರೆ, ಅವರಿಗೆ ಕೆಲಸ ಮಾಡಬೇಕೆಂಬ ಆಸೆ ಇತ್ತು. ಹಾಗೆಯೇ ಬೆಂಗಳೂರಿಗೆ ಬಂದಾಗ ಯಾವಾಗಲೂ ವಿಧಾನಸೌಧಕ್ಕೆ ತಪ್ಪದೇ ಭೇಟಿ ನೀಡಿ, ಜನರ ಸಮಸ್ಯೆಯನ್ನು ಕೇಳುತ್ತಿದ್ದರು. ಅನೇಕ ಮಾನ್ಯ ಸದಸ್ಯರುಗಳು ಹೇಳಿದ ಹಾಗೆ ಅವರು 25ನೇ ವಯಸ್ಸಿಗೆ ರಾಜಕೀಯಕ್ಕೆ ಬಂದಿದ್ದು, 61ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಒಟ್ಟಾರೆಯಾಗಿ ಸುಮಾರು 36 ವರ್ಷ ಅವರು ರಾಜಕೀಯದಲ್ಲಿ ಸೇವೆ ಸಲ್ಲಿಸಿದ್ದಾರೆ. ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದಂತೆ ಬಹಳಷ್ಟು ಕೆಲಸಗಳನ್ನು ಹೋರಾಟ

ಮಾಡಿ, ಅಲ್ಲಿನ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ. Contradictory ಯಾಗಿ ಏನಾದರೂ ಬಂದರೆ, ನಮಗೂ, ಅವರಿಗೂ ಉತ್ತರ ಕರ್ನಾಟಕ ವಿಚಾರವಾಗಿ, “ನೀನು ಸಹ 10 ಸಲ ಸಚಿವನಾಗಿ ಆಯ್ಕೆಯಾಗಿದ್ದು, ಏತಕ್ಕೆ ಆ ಭಾಗವನ್ನು ಸುಧಾರಣೆ ಮಾಡಲಿಲ್ಲ” ಎಂದು ವಾದ ನಡೆಯುತ್ತಿತ್ತು. ಆಗ ನಾನು, “ಇನ್ನೂ ಏನು ಸುಧಾರಣೆ ಮಾಡಬೇಕು” ಎಂದು ಕೇಳುತ್ತಿದ್ದೆನು. ಅಂದರೆ, ಮಾಡಿದ ಕೆಲಸವನ್ನು ಪ್ರಾಮಾಣಿಕವಾಗಿ ಹೇಳುವುದರಲ್ಲಿ ಅತ್ಯಂತ ಶ್ರೇಷ್ಠವಾದಂಥ ವ್ಯಕ್ತಿಯಾಗಿದ್ದರು. ಇವತ್ತು ಅವರ ನಿಧನ ಕೇವಲ ಉತ್ತರ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಒಬ್ಬ ಪ್ರಾಮಾಣಿಕವಾದಂಥ, ಯೋಗ್ಯವಾದಂಥ ಮಂತ್ರಿಯಾಗಿದ್ದು, ಅವರು ಈ ರಾಜ್ಯದ ಆಸ್ತಿಯಾಗಿದ್ದರು. ರಾಜಕಾರಣದಲ್ಲಿ ಬಹಳಷ್ಟು ಮಂದಿ ಸಚಿವರಾಗಿ constituency ಗೆ restrict ಆಗುವುದನ್ನು ನೋಡಿದ್ದೇವೆ. ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿ ನಾನು ಹೇಳುತ್ತಿಲ್ಲ. ಇತ್ತೀಚಿನ ರಾಜಕಾರಣದಲ್ಲಿ ಎಲ್ಲಾ ಪಕ್ಷದಲ್ಲೂ ಸಚಿವರಾಗಿ ಆಯ್ಕೆಗೊಂಡವರು ಹೆಚ್ಚು ತಮ್ಮ ಜಿಲ್ಲೆಯನ್ನು ಬಿಟ್ಟು, constituency ಕಡೆ ಗಮನ ಕೊಡುವಂಥ ಕಾಲದಲ್ಲಿ ಶ್ರೀಯುತರು ಇಡೀ ರಾಜ್ಯವನ್ನು ಪ್ರವಾಸ ಮಾಡುತ್ತೇನೆ ಎನ್ನುವಂಥ ಮಾತನ್ನು ಹೇಳುತ್ತಿದ್ದರು.

ಅವರು ಅರಣ್ಯ ಸಚಿವರಾದ ಸಂದರ್ಭದಲ್ಲಿ ನಾನು ಸಭಾಪತಿ ಪೀಠದಲ್ಲಿ ಕುಳಿತುಕೊಂಡಿದೆನು. ಆಗ ಮಾನ್ಯ ವಿಣಾ ಅಜ್ಜಯ್ಯನವರು ಕೊಡಗಿನ ವಿಚಾರವಾಗಿ ಒಂದು ಪ್ರಶ್ನೆಯನ್ನು ಕೇಳಿದಾಗ ನಾನು ಮಾನ್ಯ ವಿಣಾ ಅಜ್ಜಯ್ಯನವರನ್ನು ಕರೆದುಕೊಂಡು ಹೋಗಿ ಕೊಡಗಿಗೆ ಒಮ್ಮೆ ಭೇಟಿ ನೀಡಿ ಬರಬೇಕು ಎನ್ನುವಂಥ ಮಾತನ್ನು ಅವರಿಗೆ ಹೇಳಿದಾಗ, “ಕೊಡಗಿಗೆ ಹೋಗಿ ಬರುತ್ತೇನೆ” ಎಂದು ಅವರು ಹೇಳಿದ್ದರು. ನಂತರ ನಾನು ಹಾಗೂ ಸ್ವೀಕರಿಸುವರು conference in Halifax ಗೆ ಭೇಟಿ ನೀಡಲು 20ನೇ ತಾರೀಖು ಹೊರಡಲು ತಯಾರಿದೆವು. ಅವರು 19ನೇ ತಾರೀಖಿನಂದು ನನಗೆ ಕರೆ ಮಾಡಿ, “ಎಲ್ಲಗೆ ಹೊರಟಿದ್ದೀಯಾಪ್ಪ” ಎಂದು ಕೇಳಿದ್ದರು. ನಾನು ಇರುವ ವಿಚಾರವನ್ನು ತಿಳಿಸಿ, ಮೊದಲು ಕೊಡಗಿಗೆ ಹೋಗಿ ಬಾ ಎಂದು ಹೇಳಿದೆನು. ಅದಕ್ಕೆ ಶ್ರೀಯುತರು “ನೀನು ಈಗ ಸಭಾಪತಿಯಾಗಿಲ್ಲ, ನೀನು ಏನು ನನಗೆ ಹೇಳುತ್ತೀಯಾ? ನೀನು ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿಯವರು ಇಬ್ಬರೂ foreign ಗೆ ಹೋಗಿ ಏನು ಮಾಡುತ್ತೀರಾ? ನೀವೆಲ್ಲಾ ಉಪಯೋಗ ಇಲ್ಲದ ಮಂತ್ರಿಗಳು, foreign ಗೆ ಹೋದರೆ ನಮ್ಮ ಹಾಗೆ ಇರಬೇಕು, ನಮ್ಮನ್ನು ನಿಮ್ಮೊಟ್ಟಿಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕರೆದುಕೊಂಡು ಹೋಗಿ ಎಂದು ಕೇಳಿದ್ದರು. ಅಂದರೆ, ಅವರ ಮಾತು ಯಾವ ತರಹ ಇತ್ತೆಂದರೆ, ಅಷ್ಟೇ ಸೂಕ್ಷ್ಮವಾಗಿ ಕೆಲಸ ಮಾಡುತ್ತಿದ್ದರು, ಹಾಸ್ಯವನ್ನು ಮಾಡುತ್ತಿದ್ದರು, ಕೆಲವೊಮ್ಮೆ ಗಂಭೀರವಾಗಿ ಸಹ ಇರುತ್ತಿದ್ದರು. ಎಲ್ಲರೂ ಹೇಳುವ ಹಾಗೆ ಒಬ್ಬ ಮನುಷ್ಯ ನಿಧನನಾದ ಮೇಲೆ ಆತನ ಕಿಮ್ಮತ್ತು ಏನೆಂಬುದು ನಮಗೆ ಗೊತ್ತಾಗುತ್ತದೆ. ಅವರು ನಿಧನವಾದ ದಿವಸ ನಾವೆಲ್ಲರೂ ಅಲ್ಲಗೆ ಹೋಗಿದ್ದೆವು. ಸುಮಾರು ಲಕ್ಷಗಟ್ಟಲೆ ಜನರು ಕೂಡಿದ್ದು, ಎಲ್ಲರೂ ಸಹ ಅವರ ನಿಧನದ ಬಗ್ಗೆ ಕೇಳುವವರಾಗಿದ್ದು, ಕಣ್ಣೀರು ಹಾಕುತ್ತಿದ್ದನ್ನು ನಾವು ನೋಡಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ನಾವು “ಹುಟ್ಟು ಆಕಸ್ಮಿಕ, ಸಾವು ಖಚಿತ” ಎನ್ನುವಂಥ ಮಾತನ್ನು ಹೇಳುತ್ತೇವೆ. ಆದರೆ, ಸಾಯುವ ವಯಸ್ಸಿನಲ್ಲಿ ಸತ್ತರೆ ಒಳ್ಳೆಯದು. ಆದಾಗ್ಯೂ ಸಾವು ಬಂದಾಗ ಏನು ಮಾಡುವುದಕ್ಕಾಗುವುದಿಲ್ಲ. ಮಾನ್ಯ ಲಕ್ಷ್ಮಣ ಸವದಿಯವರು “ನನ್ನ ಆಯಸ್ಸು ಕೇವಲ 50 ವರ್ಷ, ಅದಕ್ಕಿಂತ ಹೆಚ್ಚು ಕಾಲ ನಾನು ಬದುಕುವುದಿಲ್ಲ” ಎನ್ನುವಂಥ ಮಾತನ್ನು ಯಾವಾಗಲೂ ಹೇಳುತ್ತಿದ್ದರು. 1985ರಲ್ಲಿ ಅವರ ತಂದೆಯವರು ಮತ್ತು ನಾನು ಇಬ್ಬರೂ ಒಟ್ಟಿಗೆ ಶಾಸಕರ ಭವನದೊಳಗಡೆಯಿಂದ ವಿಧಾನಸೌಧದ ಕಡೆಗೆ ಮಾತನಾಡಿಕೊಂಡು ಬರುತ್ತಿದ್ದೆವು. ಆ ಸಂದರ್ಭದಲ್ಲಿ ಮುತ್ತಿನಪೆಣ್ಣೆಮಠ, ಏಕಾಂತಯ್ಯನವರು 3-4 ಮಂದಿ ಅವರ ಹೆಸರು ಸ್ನೇಹಿತರು ಮಾತನಾಡಿಕೊಂಡು ಬರುತ್ತಿದ್ದೆವು. ನಂತರ ಉಮೇಶ್ ವಿ. ಕತ್ತಿಯವರ ತಂದೆಯಾದ ವಿಶ್ವನಾಥ ಕತ್ತಿಯವರು “ನೀನು ಆ ಕಡೆ ವಿಧಾನ ಪರಿಷತ್ತಿಗೆ ಹೋಗು, ನಾನು ಈ ಕಡೆ ವಿಧಾನಸಭೆಗೆ ಹೋಗುತ್ತೇನೆ” ಎಂದು ಹೇಳಿ ಹೊರಟರು. ಅರ್ಧ ತಾಸಿನೊಳಗೆ ಅವರು ಸದನದಲ್ಲಿಯೇ ನಿಧನ ಹೊಂದಿದ್ದರು. ನೋಡಿ ಉಮೇಶ್ ಕತ್ತಿಯವರು ಸಚಿವರಾಗಿದ್ದುಕೊಂಡು ಅಧಿಕಾರದಲ್ಲಿದ್ದುಕೊಂಡು ನಿಧನ ಹೊಂದಿದರು. ಒಟ್ಟಾರೆಯಾಗಿ ಅವರ ಮನೆತನ ಸಾರ್ವಜನಿಕ ಬದುಕಿನಲ್ಲಿ ಉತ್ತಮವಾದಂಥ ಕೆಲಸ ಕಾರ್ಯಗಳನ್ನು ಮಾಡುವಲ್ಲಿ ಹೆಸರುವಾಸಿಯಾದದ್ದು, ಉಮೇಶ್ ವಿ. ಕತ್ತಿಯವರ ಮನೆತನ ಎಂದು ಹೇಳುವುದರಲ್ಲಿ ಎರಡನೇ ಮಾತಿಲ್ಲ, ಅಂಥವರನ್ನು ಇವತ್ತು ನಾವು ಕಳೆದುಕೊಂಡಿದ್ದೇವೆ ಮತ್ತು ಇಡೀ ರಾಜ್ಯಕ್ಕೆ ಅವರ ನಿಧನದಿಂದ ನಷ್ಟವಾಗಿದೆ ಎಂದು ಭಾವಿಸಬೇಕಾಗಿದೆ. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲೆಂದು ಕೇಳಿಕೊಳ್ಳುತ್ತೇನೆ.

ಶ್ರೀಯುತ ಎಂ.ರಘುಪತಿಯವರು ಮತ್ತು ನಾನು 1983ನೇ ಸಾಲಿನಿಂದಲೇ ಸದಸ್ಯರಾಗಿ ಅಧಿಕಾರಕ್ಕೆ ಬಂದಿದ್ದೆವು. ಅವರು ಮೇಲ್ಮನೆ ಮತ್ತು ಕೆಳಮನೆ ಎರಡು ಸದನದ ಸದಸ್ಯರಾಗಿದ್ದರು ಮತ್ತು ಶಿಕ್ಷಣ ಸಚಿವರಾಗಿದ್ದರು. ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ಅನೇಕ ಬಾರಿ ಈ ಸದನದಲ್ಲಿ ಬಹಳ ಸಲ ಚರ್ಚೆ ನಡೆಯುತ್ತಿತ್ತು. ಹಾಗಾಗಿ ಚರ್ಚೆ ನಡೆಯುವ ಸಂದರ್ಭದಲ್ಲಿ ಅವರು “ಏ ಬಸವರಾಜು ನೀನು ಏನು ಕೇಳುತ್ತೀಯಾ, ಅದಕ್ಕೆ ನಾನು ಮೊದಲೇ ಉತ್ತರ ಹೇಳುತ್ತೇನೆ, ಮತ್ತೆ ನೀನು ಪ್ರಶ್ನೆ ಕೇಳುವುದಕ್ಕೆ ಹೋಗಬೇಡಿ” ಎನ್ನುವಂಥ ಮಾತನ್ನು ಹೇಳಿದ್ದರು. ಈ ಸದನದಲ್ಲಿಯೇ ಸರ್ಕಾರಿ ಶಾಲಾ ಮಕ್ಕಳ uniform ಬಗ್ಗೆ ಚರ್ಚೆ ನಡೆದಿದ್ದು. ಎಷ್ಟೋ ಶಾಲೆಗಳಲ್ಲಿ ಬಡ ಮಕ್ಕಳಿಗೆ uniform ಇಲ್ಲದಂತಾಗಿದ್ದು, ಕೆಲವು ಶಾಲೆಗಳಲ್ಲಿ ಇಂತಹ uniform ಮಾಡಿದ್ದಾರೆ ಎನ್ನುವಂಥ ಮಾತನ್ನು ಹೇಳಿದೆನು. ಆಗ ದಿವಂಗತ ಎಂ.ರಘುಪತಿಯವರು ಇಡೀ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಒಂದೇ ರೀತಿಯ uniform ಮಾಡಬೇಕೆಂದು ಮೊಟ್ಟಮೊದಲ ಬಾರಿಗೆ ಜಾರಿಗೆ ತೆಗೆದುಕೊಂಡು ಬಂದರು. ಅನೇಕ ಕೆಲಸಗಳನ್ನು ಶಿಕ್ಷಣ ಇಲಾಖೆಯಲ್ಲಿ ಮಾಡಿದ್ದು, ಅಂಥವರನ್ನು ನಾವು ಕಳೆದುಕೊಂಡಿದ್ದೇವೆ. ಕೊನೆಗೆ ಅವರು ಬಹಳಷ್ಟು ಮನಸ್ಸಿಗೆ ನೋವು ಅನುಭವಿಸಿದ್ದರು. ಜೀವನದ ಕೊನೆ ಹಂತಕ್ಕೆ ಬಂದಾಗ ನಾನು ಸಹ ಅವರ ಮನೆಗೆ ಭೇಟಿ ನೀಡಿದೆನು, ಅವರೊಬ್ಬರೇ ಇರುತ್ತಿದ್ದರು. ಬಹಳಷ್ಟು ನೋವು ಸಹಿಸಿಕೊಂಡು ಅವರು ನಿಧನ ಹೊಂದಿದರು. ಈ ಸಂದರ್ಭದಲ್ಲಿ ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲೆಂದು ಕೋರುತ್ತೇನೆ.

ಶ್ರೀಯುತ ಶಿವಮೊಗ್ಗ ಸುಬ್ಬಣ್ಣನವರ ಬಗ್ಗೆ ಹೇಳುವುದಾದರೆ, 1983ನೇ ಸಾಲಿನಲ್ಲಿ ಮೊದಲ ಸಲ ಚುನಾವಣೆಗೆ ಸ್ಪರ್ಧಿಸಿದಾಗ ನಮ್ಮ ಕ್ಷೇತ್ರದ ವ್ಯಾಪ್ತಿಗೆ ಬಳ್ಳಾರಿ, ರಾಯಚೂರು, ಶಿವಮೊಗ್ಗ ಮತ್ತು ಹಳೆ ಧಾರವಾಡವಾಗಿತ್ತು. ಶಿವಮೊಗ್ಗದಿಂದ ನಾನು ಆಯ್ಕೆಗೊಂಡಾಗ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಆಗ ಮೊಟ್ಟಮೊದಲ ಬಾರಿಗೆ ಶಿವಮೊಗ್ಗದಲ್ಲಿ ದಿವಂಗತ ಶಿವಮೊಗ್ಗ ಸುಬ್ಬಣ್ಣನವರನ್ನು ನೋಡಿದೆನು. ಆ ಕಾರ್ಯಕ್ರಮದಲ್ಲಿ ಅವರು ಒಂದು ಹಾಡನ್ನು ಹಾಡಿದ್ದರು. ಅಂತಹ ಒಬ್ಬ ಶ್ರೇಷ್ಠ ಹಾಡುಗಾರಿಕೆಯ ಮನುಷ್ಯನನ್ನು ನಾನು ನೋಡಲೇ ಇಲ್ಲ. ಇಡೀ ರಾಜ್ಯಕ್ಕೆ ಶಿವಮೊಗ್ಗ ಸುಬ್ಬಣ್ಣ ಎಂದರೆ ಎಲ್ಲರಿಗೂ ಗೊತ್ತಿರುವಂಥ ವ್ಯಕ್ತಿಯಾಗಿದ್ದರು. ಇವರೊಂದಿಗೆ ಇನ್ನೂ ನಾಲ್ವರು ಮಂದಿ ಮರಣ ಹೊಂದಿದ್ದು, ಅವರೆಲ್ಲರ ಆತ್ಮಕ್ಕೆ ಶಾಂತಿಯನ್ನು ಕೋರಿ, ತಾವು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ತಂದಿರುವಂಥ ಸಂತಾಪ ಸೂಚನೆಗೆ ಸಂಪೂರ್ಣವಾದಂಥ ಸಹಮತವನ್ನು ವ್ಯಕ್ತಪಡಿಸಿ, ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ, ಅವರ ಕುಟುಂಬ ವರ್ಗದವರಿಗೆ ಸಮಾಧಾನ ಮಾಡಿಕೊಳ್ಳುವಂಥ ಶಕ್ತಿ ಕೊಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿ, ನನ್ನ ಮಾತನ್ನು ಮುಗಿಸುತ್ತೇನೆ.

**ಶ್ರೀ ಸಲೀಂ ಅಹ್ಮದ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಈಗಾಗಲೇ ಹಲವಾರು ಹಿರಿಯರು ಉಮೇಶ್ ವಿ. ಕತ್ತಿಯವರ ಬಗ್ಗೆ ಮಾತನಾಡಿದ್ದಾರೆ. ಶ್ರೀಯುತರು ಒಬ್ಬ ಅಪರೂಪದ ರಾಜಕಾರಣಿ. ಇನ್ನೊಂದು ವಿಶೇಷವೇನೆಂದರೆ, ಮೊನ್ನೆ ದಿವಸ 1ನೇ ತಾರೀಖು ನಾನು ಮತ್ತು ದಿವಂಗತ ಉಮೇಶ್ ವಿ.ಕತ್ತಿಯವರು ಹುಬ್ಬಳ್ಳಿ ಏರ್‌ಪೋರ್ಟ್‌ನಲ್ಲಿ ಸೇರಿದ್ದೆವು. ಆಗ ವಿಮಾನ ಬರುವುದು ವಿಳಂಬವಾದ ಕಾರಣ ಸುಮಾರು ಎರಡು ಗಂಟೆಗಳ ಕಾಲ ಚರ್ಚೆ ಮಾಡುತ್ತಿದ್ದೆವು. ನಿಜವಾಗಿಯೂ ಅವರ ಅಗಲಿಕೆ ಬಹಳಷ್ಟು ದುಃಖ ತಂದಿದೆ. ಸುಮಾರು ಎರಡು ಗಂಟೆಗಳ ಕಾಲ ಹಲವಾರು ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೆವು. ವಿಶೇಷವಾಗಿ ಈಗಾಗಲೇ ಮಾನ್ಯ ಬಿ.ಕೆ.ಹರಿಪ್ರಸಾದ್‌ವರವರು ಹೇಳಿದ ಹಾಗೆ ಉತ್ತರ ಕರ್ನಾಟಕ ಯುವಕರ ಬಗ್ಗೆ ಸದಾಕಾಲ ಚಿಂತನೆ ಮಾಡುವಂಥವರಾಗಿದ್ದರು. ಅದೇ ರೀತಿಯಾಗಿ ಯಾವಾಗಲೂ ಯುವಕರಿಗೆ ಹೆಚ್ಚು ಸ್ಫೂರ್ತಿ ಕೊಟ್ಟು, ಅವರಿಗೆ ಶಕ್ತಿ ನೀಡುವಂಥವರಾಗಿದ್ದು, ಒಬ್ಬ ಜಾತ್ಯಾತೀತ ನಾಯಕನಾಗಿ ಸಮಾಜದ ಎಲ್ಲಾ ವರ್ಗದ ಜನರ ಕಷ್ಟಗಳಿಗೆ ಸ್ಪಂದಿಸುವಂಥ ನಾಯಕರಾಗಿದ್ದರು. 6ನೇ ತಾರೀಖು ಅವರ ನಿಧನವಾಗಿತ್ತು. ಆ ಸಂದರ್ಭದಲ್ಲಿ ಕನ್ಯಾಕುಮಾರಿಯಲ್ಲಿ “ಭಾರತ್ ಜೋಡೋ” ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದೆನು. ಅವರ ನಿಧನದ ಸುದ್ದಿ ಕೇಳಿ ನನಗೆ ಒಪ್ಪಲು ಸಾಧ್ಯವಾಗಲಿಲ್ಲ. ಏಕೆಂದರೆ, ಒಂದು ವಾರದ ಹಿಂದೆ ಭೇಟಿ ಮಾಡಿದವರು ಅಗಲಿದ್ದಾರೆ ಎಂದರೆ, ಆ ಒಂದು ಘಟನೆ ನಮಗೆ ಬಹಳಷ್ಟು ದುಃಖ ತಂದಿದ್ದು, ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದು ಕೋರುತ್ತೇನೆ.

ಹಾಗೆಯೇ ದಿವಂಗತ ಎಂ.ರಘುಪತಿಯವರು ಒಬ್ಬ NSUI (National Students Union of India) ಮುಖಂಡರಾಗಿ ಮತ್ತು ಯುವ ಕಾಂಗ್ರೆಸ್ ಮುಖಂಡರಾಗಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಶ್ರೀಯುತರು ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ನಾನು ವಿದ್ಯಾರ್ಥಿ ಮುಖಂಡನಾಗಿದೆನು. ಶೇಷಾದ್ರಿಪುರಂ ಕಾಲೇಜಿನ ವಿದ್ಯಾರ್ಥಿಗಳ ತಂಡದ ಅಧ್ಯಕ್ಷನಾಗಿ ನಾನು ವಿದ್ಯಾರ್ಥಿಗಳ ಸಮಸ್ಯೆಯನ್ನು ತೆಗೆದುಕೊಂಡು ಹೋಗುವಾಗ ಅದರ ಬಗ್ಗೆ ಗಮನಕೊಟ್ಟು ಬೇರೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಎಲ್ಲಾ ಸಭೆಗಳನ್ನು ಬರ್‌ಖಾಸ್ತ್ ಮಾಡಿ, ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವುದು ಬಹಳ ಮುಖ್ಯ. ಏಕೆಂದರೆ ನಾನು ಒಬ್ಬ ವಿದ್ಯಾರ್ಥಿ ನಾಯಕನಾಗಿ ಬಂದಿದವನು ಎಂದು ಒಳ್ಳೆಯ ರೀತಿಯಲ್ಲಿ ಯುವಕರಿಗೆ ಅವರು ಮಾರ್ಗದರ್ಶನವನ್ನು ನೀಡುತ್ತಿದ್ದರು.

(ಮುಂದು)

(774) 12.09.2022/12.40/ಎಸ್‌ಕೆ-ಕೆಎಸ್

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಸಅೀಂ ಅಹಮದ್ (ಮುಂದು):-**

ಆ ಸಂದರ್ಭದಲ್ಲಿ ಮಾನ್ಯ ಬಿ.ಕೆ. ಹರಿಪ್ರಸಾದ್, ಶ್ರೀ ರೋಷನ್ ಬೇಗ್, ಹಲವಾರು ಮುಖಂಡರು ಅವರ ಜೊತೆಯಲ್ಲಿ ಕೆಲಸ ಮಾಡಿದಂತಹವರು. NSUI (National Student Union of India) ಮತ್ತು ಕಾಂಗ್ರೆಸ್ ಪಕ್ಷಕ್ಕೆ ಒಂದು ಶಕ್ತಿ ತಂದಂತಹ ನಾಯಕರಾದ ಸನ್ಮಾನ್ಯರಾದ ಶ್ರೀ ಎಂ. ರಘುಪತಿಯವರು. ಹಾಗೆಯೇ ಇನ್ನೊಬ್ಬ ವ್ಯಕ್ತಿಯಾದ ಶ್ರೀ ಎಂ.ಡಿ. ರಮೇಶ್ ರಾಜುರವರು ಬಹಳ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದರು. ಅವರು ಕೂಡ ಈ ಸದನದಲ್ಲಿ ಎಂ.ಎಲ್.ಸಿಯವರಾಗಿದ್ದರು. ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷರು ಮತ್ತು ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿದ್ದರು. ಅವರು ಸದಾ ಕಾಲ ಜನರ ಜೊತೆಯಲ್ಲಿದ್ದು, ಅವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದರು. ಮೃತರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ.

ದಿವಂಗತರುಗಳಾದ ಶ್ರೀ ಶಿವಮೊಗ್ಗ ಸುಬ್ಬಣ್ಣ, ಪ್ರೊ. ಕೋಡಿ ಕುಶಾಲಪ್ಪಗೌಡ, ಡಾ. ಗುರುರಾಜ ಹೆಬ್ಬಾರ, ಶ್ರೀ ಪಂಡಿತ್ ಶಿವಕುಮಾರ್ ಶರ್ಮಾ ಇವರೆಲ್ಲರೂ ಕೂಡ ಸಮಾಜಕ್ಕೆ ಮತ್ತು ಈ ದೇಶಕ್ಕೆ ಕೊಡುಗೆಗಳನ್ನು ಕೊಟ್ಟಿದ್ದಾರೆ. ಇವರೆಲ್ಲರ ಆತ್ಮಕ್ಕೆ ಶಾಂತಿ ಕರುಣಿಸಲೆಂದು ಭಗವಂತನಲ್ಲಿ ನಾನು ಕೋರುತ್ತಾ, ನನ್ನ ಎರಡು ಮಾತುಗಳನ್ನು ಮುಗಿಸುತ್ತೇನೆ.

**ಶ್ರೀ ಪಿ.ಹೆಚ್. ಪೂಜಾರ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ತಾವು ಮಂಡಿಸಿದಂತಹ ಈ ಸಂತಾಪ ಸೂಚನೆಗೆ ನಾನು ಕೂಡ ಅನುಮೋದನೆಯನ್ನು ನೀಡುತ್ತೇನೆ.



ವಿಶೇಷವಾಗಿ, ನಮ್ಮೆಲ್ಲರ ಮಧ್ಯೆದಲ್ಲ ಆತ್ಮೀಯತೆಯಿಂದ ಬೆರತು, ರಾಜಕಾರಣ ಮಾಡಿಕೊಂಡು ಬಂದಂತಹ ದಿವಂಗತರಾದ ಶ್ರೀ ಉಮೇಶ್ ವಿ. ಕತ್ತಿಯವರ ಬಗ್ಗೆ ಒಂದೆರಡು ವಿಚಾರಗಳನ್ನು ಹೇಳ ಬಯಸುತ್ತೇನೆ. ಮಾನ್ಯ ಬಸವರಾಜ ಹೊರಟ್ಟ ಮತ್ತು ಶ್ರೀ ನಿರಾಣಿ ಹಣಮಂತ್ ರುದ್ರಪ್ಪನವರು ಹೇಳಿದ ಹಾಗೇ ಶ್ರೀ ಉಮೇಶ್ ವಿ. ಕತ್ತಿಯವರು ಒಬ್ಬ ಸ್ನೇಹ ಜೀವಿಯಾದಂತಹ ವ್ಯಕ್ತಿಯವರು. ಯಾವುದೇ ವಿಚಾರವಿದ್ದರೂ ಕೂಡ ಅವರು ಸರಳತೆಯಿಂದ ನಗು ನಗುತ್ತಾ ಉತ್ತರ ಕೊಡುವಂತಹ ಸ್ವಭಾವವನ್ನು ಕರಗತ ಮಾಡಿಕೊಂಡಿದ್ದರು. ಅವರು ಯಾರ ಜೊತೆಗೂ ಕೂಡ ವೈಷಮ್ಯದ ಮಾತುಗಳನ್ನಾಡಿರುವುದನ್ನು ನಾನು ಕೇಳಲೇ ಇಲ್ಲ. ಉತ್ತರ ಕರ್ನಾಟಕದಿಂದ ಒಬ್ಬ ಶಾಸಕರಾಗಿ ಬಂದಂತಹ ಸಂದರ್ಭ ಮತ್ತು ಭಾರತೀಯ ಜನತಾ ಪಕ್ಷದ ಒಬ್ಬ ಕಾರ್ಯಕರ್ತನಾಗಿ ಮತ್ತು ಅವರು ಬೇರೆ ಪಕ್ಷದಲ್ಲಿದ್ದರು. ಮೇಲಿಂದ ಮೇಲೆ ಘರ್ಷಣೆಗೆ ಸಂಘರ್ಷವಾಗುವ ಸಂದರ್ಭ ಅವರ ಮೇಲೆ ಬರುತ್ತಿತ್ತು. ಅವರು ಸಚಿವರಾದಂತಹ ಸಂದರ್ಭದಲ್ಲ ಕೂಡ ನಮ್ಮ ಬಾಗಲಕೋಟೆ ಜಿಲ್ಲೆಗೆ ಬಂದಾಗ, ಅವರ ಬಳಿ ಸಮಸ್ಯೆಯನ್ನು ಹೇಳಿಕೊಂಡಾಗ, ಅವರು ಸಮಾಧಾನವಾಗಿ ಕೇಳಿ, ಅದಕ್ಕೆ ಪರಿಹಾರವನ್ನು ಹುಡುಕಿ ಈ ರೀತಿ ಮಾಡಿದರೆ, ಅದರ ಪರಿಣಾಮ ಈ ರೀತಿ ಆಗುತ್ತದೆ ಎಂದು ಸರಳತೆಯಿಂದ ಹೇಳುತ್ತಿದ್ದರು.

ನಮ್ಮ ಹೋರಾಟ ಸರ್ಕಾರದ ವಿರುದ್ಧವಿದ್ದಾಗ, ಮಾನ್ಯ ಪೂಜಾರವರೇ ಏಕೆ ಇದನ್ನೆಲ್ಲಾ ಮಾಡುತ್ತಿದ್ದೀರಿ? ನೀವು ಒಮ್ಮೆ ಅಧಿಕಾರಕ್ಕೆ ಬರುತ್ತೀರಿ, ನಮಗೆ ಗೊತ್ತಿದೆ. ಈಗ ನಿಮ್ಮದೇನೂ ಕೆಲಸವಿಲ್ಲ. ನಿಮಗೆ ಒಂದು ಗುಟ್ಟು ಹೇಳುತ್ತೇನೆ ಕೇಳಿ, ಅದೇನೆಂದರೆ, ನೀವು ಅಧಿಕಾರಕ್ಕೆ ಬಂದಾಗ, ನಾವು ಅಲ್ಲರುತ್ತೇವೆ, ನೀವು ಮತ್ತೆ ಹೊರಗಡೆ ಇರುತ್ತೀರಿ ಎಂದು ಸತ್ಯ ಸರಳತೆಯಿಂದ ಹೇಳುವಂತಹ ಸ್ವಭಾವ ಅವರದು. ಆದರೆ ಅದು ಕಾಕತಾಳ ಎನ್ನಬಹುದು. ಇವರೊಬ್ಬ ರಾಜಕಾರಣಿಯಾಗಿ, ಎಂತಹ ಪ್ರಸಂಗದಲ್ಲಯೂ ಕೂಡ ಧೃತಿಗೆಡಲಾರದೆ ಎಲ್ಲರ ಜೊತೆ ಬೆರತು, ನಿಷ್ಪಕ್ಷಪಾತದಿಂದ ಪಕ್ಷಬೇಧವನ್ನು ಮರೆತು, ಅಭಿಪ್ರಾಯ ಕೊಡುವಂತಹ ವ್ಯಕ್ತಿಗಳೆಲ್ಲ ನಾನು ಕಂಡಿರುವ ವ್ಯಕ್ತಿ ಎಂದರೆ, ಶ್ರೀ ಉಮೇಶ್ ವಿ. ಕತ್ತಿಯವರು ಎಂದು ಹೇಳಿದರೆ ತಪ್ಪಾಗಲಾರದು. ಎಲ್ಲರ ಅಭಿಪ್ರಾಯ ಕೂಡ ಅದೇ ಆಗಿದೆ. ಅಭಿವೃದ್ಧಿ ವಿಚಾರದಲ್ಲ ಯಾವುದೇ ರೀತಿ ತಾರತಮ್ಯ ಮಾಡುತ್ತಿರಲಿಲ್ಲ. ಯಾವುದೇ ಕೆಲಸವನ್ನು ತೆಗೆದುಕೊಂಡು ಹೋದರೂ ಕೂಡ ಸಮಾಧಾನದಿಂದ ಕೇಳುತ್ತಿದ್ದರು. ಅದಕ್ಕೆ ಪರಿಹಾರವನ್ನು ಹುಡುಕಿ,

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಈ ರೀತಿ ಮಾಡಿದರೆ, ಈ ರೀತಿ ಆಗುತ್ತದೆ ಎಂದು ಅವರು ನಮ್ಮೆಲ್ಲರಿಗೂ ಹೇಳುತ್ತಿದ್ದರು. ಅವರು ನಮಗಿಂತ ಸಣ್ಣವರು. ಸಮಾಜ ಮತ್ತು ರಾಜಕಾರಣದಲ್ಲಿ ಕಂಡಂತಹ ಒಬ್ಬ ಒಳ್ಳೆಯ ರಾಜಕಾರಣಿ ಹಾಗೂ ಸಮಾಜ ಸೇವಕರು ಎನ್ನಬಹುದು. ಅನೇಕ ಜನರಿಗೆ ಉದ್ಯೋಗ ನೀಡಿದಂತಹ ಉದ್ಯಮಪತಿ ಕೂಡ ಆಗಿದ್ದರು. ಸಕ್ಕರೆ ಕಾರ್ಖಾನೆ ಸಮಸ್ಯೆ ಬಂದಾಗ, ಪರಿಹಾರವನ್ನು ಒಂದು ರೀತಿಯಲ್ಲಿ ಕೊಟ್ಟೇ ಕೊಡುತ್ತಿದ್ದರು. ಅವರು ಹಾಗೇ ಇರುತ್ತಿರಲಿಲ್ಲ. ನಾವೆಲ್ಲರೂ ಸಕ್ಕರೆ ಕಾರ್ಖಾನೆಯ ಮಾಲೀಕರು ನಮಗೂ ಕೆಲವೊಂದು ಸಮಸ್ಯೆಗಳು ಇರುತ್ತವೆ. ನೀವು ಹೇಳದಷ್ಟು ಪೂರ್ತಿ ಮಾಡುವುದಕ್ಕಾಗುವುದಿಲ್ಲ. ಈ ಸಮಸ್ಯೆಗೆ ಪರಿಹಾರ ಕೊಡುವುದಕ್ಕಾಗುವುದಿಲ್ಲ ಎನ್ನುವಂತಹ ಸ್ವಷ್ಟನೆ ಅವರು ಕೊಡುತ್ತಿದ್ದರು. ಅವರು ಹೇಳುವಾಗ, ಹೌದಪ್ಪ, ಅನಿಸುವಂತಹದ್ದು ಇರುತ್ತಿತ್ತು. ಅಂತಹ ಒಬ್ಬ ನಾಡು ಕಂಡಂತಹ ಒಬ್ಬ ಸರಳ ಜೀವಿ, ಅಭಿವೃದ್ಧಿ ಪರವಾದ ಚಿಂತಕರನ್ನು ಇವತ್ತು ಕಳೆದುಕೊಂಡಿರುವಂತಹದ್ದು ಎಲ್ಲರಿಗೂ ದುಃಖ ತಂದಿದೆ.

ಇದರ ಜೊತೆಗೆ ದಿವಂಗತರಾದ ಶ್ರೀ ಶಿವಮೊಗ್ಗ ಸುಬ್ಬಣ್ಣನವರು ವಕೀಲರಾಗಿದ್ದು, ಆಗಾಗ ನಾನು ಗೆಳೆಯರನ್ನು ಭೇಟಿಯಾಗುವುದಕ್ಕೆ ಹೈಕೋರ್ಟ್‌ಗೆ ಹೋಗುತ್ತಿದ್ದೆ. ಆಗ ಅವರು ಸಿಗುತ್ತಿದ್ದರು. ನನ್ನನ್ನು ಕಂಡರೆ ಅವರಿಗೆ ಬಹಳ ಪ್ರೀತಿ. ಬನ್ನಿ ಪೂಜಾರಿಯವರೇ ಎನ್ನುತ್ತಿದ್ದರು. ಈ ಹಿಂದೆ ಎರಡು ಬಾರಿ ವಿಧಾನಸಭೆಯ ಶಾಸಕನಾಗಿದ್ದೆ. ಆ ಸಂದರ್ಭದಲ್ಲಿ ಹೋದಾಗ, ಅವರು ವಿಶೇಷವಾಗಿ ಗೌರವದಿಂದ ನನ್ನನ್ನು ಕಾಣುತ್ತಿದ್ದರು. ನಮ್ಮ ಸ್ನೇಹಿತರಾದ ಜಾದವ್ ಮತ್ತಷ್ಟು ಜನ ಗೆಳೆಯರು ಇರುತ್ತಿದ್ದರು. ಸುಬ್ಬಣ್ಣನವರೇ, ಮೊನ್ನೆ ಹಾಡಿದ್ದರಲ್ಲ, ಬೆಸ್ಟ್ ಇತ್ತು ನೋಡು, ಹಾಡಿಸೋಣ, ಯಾವುದೋ ಒಂದು ಕಡೆ lounge ನಲ್ಲಿ ಕುಳಿತುಕೊಂಡು ನೇರವಾಗಿ ಅವರು ಹಾಡುತ್ತಿದ್ದರು. ನಾವು ಯಾವ ಹಾಡನ್ನು ಕೇಳುತ್ತಿದ್ದೆವೋ, ಆ ಹಾಡನ್ನೇ ಹಾಡುತ್ತಿದ್ದರು. ಅಷ್ಟೊಂದು ಸರಳತೆಯಿಂದ ಹಾಡುಗಾರಿಕೆಯನ್ನು ರೂಢಿಸಿಕೊಂಡು ಬಂದಂತಹವರು. ಪರಿಶ್ರಮಿ, ಸಜ್ಜನಿಕೆಯ ಸಹಕಾರ ಮೂರ್ತಿ ಎಂದು ಅವರಿಗೆ ಹೇಳಬಹುದು. ನಾಡು ಕಂಡಂತಹ ಒಬ್ಬ ಶ್ರೇಷ್ಠ ಸಂಗೀತಗಾರನನ್ನು ಕಳೆದುಕೊಂಡಿದ್ದೇವೆ.

ಇದರ ಜೊತೆಗೆ ದಿವಂಗತರಾದ ಶ್ರೀ ಪಂಡಿತ್ ಶಿವಕುಮಾರ್ ಶರ್ಮಾವರು ಅತ್ಯಂತ ಸುಶ್ರಾವ್ಯವಾಗಿ ಸಂತೂರ್‌ನ್ನು ನುಡಿಸುತ್ತಿದ್ದರು. ಅವರಿಗೆ ಯಾವಗಾದರೂ ಮನಸ್ಸಿಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ವೇದನೆಯಾದಂತಹ ಸಂದರ್ಭದಲ್ಲ, ಬೆಳಗಿನ ಸಂದರ್ಭವಾಗಲೀ ಅಥವಾ ರಾತ್ರಿ ಸಂದರ್ಭದಲ್ಲಾಗಲೀ, ವಿಶಿಷ್ಟ ರಾಗಗಳಿಂದ ನುಡಿಸುವುದನ್ನು ಕೇಳುತ್ತಿದ್ದರೆ, ಮನಸ್ಸಿಗೆ ಉಲ್ಲಾಸ ಮೂಡುತ್ತಿತ್ತು. ಎಲ್ಲಾ ಕಷ್ಟ ಮತ್ತು ಒತ್ತಡಗಳು ಪೂರ್ತಿ ಮರೆಯಾಗುವಂತಹ ಒಂದು ವಿಶಿಷ್ಟವಾದ ಕಲೆಯನ್ನು ಅವರು ಕರಗತ ಮಾಡಿಕೊಂಡಿದ್ದರು. ನಮ್ಮ ದೇಶಕ್ಕೆ ಆ ಸಂತೂರ್‌ನ್ನು ವಿಶೇಷವಾಗಿ ಪರಿಚಯ ಮಾಡಿಕೊಟ್ಟಂತಹ ಪ್ರಥಮ ವ್ಯಕ್ತಿ ಆಗಿರಬಹುದು ಎಂದು ನಾನು ಹೇಳುತ್ತಿದ್ದೇನೆ. ಇನ್ನು ಅನೇಕ ಜನರು ನಿಧನರಾಗಿದ್ದಾರೆ. ಅವರೆಲ್ಲರೂ ನಾಡಿಗೆ ತಮ್ಮ ಕೊಡುಗೆಯನ್ನು ಕೊಟ್ಟಂತಹವರು. ಅವರೆಲ್ಲರ ನಿಧನಕ್ಕೆ, ತಾವು ತಂದಿರುವ ಸಂತಾಪ ಸೂಚನೆ ಅನುಮೋದನೆಗೆ ನಾನು ಬೆಂಬಲಿಸುತ್ತೇನೆ. ಅವರ ಸಂಬಂಧಿಕರು ಮತ್ತು ನೆಚ್ಚಿನ ಗೆಳೆಯರಿಗೆಲ್ಲರಿಗೂ ಆದಂತಹ ನೋವನ್ನು ಭರಿಸುವ ಶಕ್ತಿ ಆ ಭಗವಂತನು ನೀಡಲ ಎಂದು ಹೇಳುತ್ತಾ, ನನ್ನ ಮಾತನ್ನು ಮುಗಿಸುತ್ತೇನೆ.

**ಶ್ರೀ ಗೋವಿಂದ ಎಂ.ಕಾರಜೋಳ (ಬೃಹತ್ ಹಾಗೂ ಮಧ್ಯಮ ನೀರಾವರಿ ಇಲಾಖೆ (ಜಲ ಸಂಪನ್ಮೂಲ ಸಚಿವರು):-** ಮಾನ್ಯ ಸಭಾಪತಿಯವರೇ, ತಾವು ತಂದಿರುವಂತಹ ಸಂತಾಪ ಸೂಚನೆಗೆ ಬೆಂಬಲಿಸುತ್ತಾ, ನಾನು ಮಾತನಾಡುವುದಕ್ಕೆ ಬಯಸುತ್ತೇನೆ. ಮನುಷ್ಯನ ಹುಟ್ಟು ಆಕಸ್ಮಿಕವಾಗಿದ್ದರೂ ಕೂಡ ಸಾವು ನಿಶ್ಚಿತವಾಗಿರುತ್ತದೆ. ಹುಟ್ಟು ಮತ್ತು ಸಾವಿನ ಮಧ್ಯೆ ಅವರು ಮಾಡಿರುವಂತಹ ಕೆಲಸ-ಕಾರ್ಯಗಳು ಅವರ ಹೆಜ್ಜೆ ಗುರುತುಗಳಾಗಿ ಉಳಿಯುತ್ತವೆ. ಇಂದು ನಮ್ಮನ್ನು ಅಗಲಿರುವಂತಹ ಗೆಳೆಯ ಶ್ರೀ ಉಮೇಶ್ ವಿ. ಕತ್ತಿಯವರು ಶಾಶ್ವತವಾದಂತಹ ಹೆಜ್ಜೆ ಗುರುತನ್ನು ಬಿಟ್ಟು ಹೋಗಿದ್ದಾರೆ. ಔದ್ಯೋಗಿಕ ಕ್ಷೇತ್ರ, ರಾಜಕೀಯ ಕ್ಷೇತ್ರ, ಸಹಕಾರಿ ಕ್ಷೇತ್ರದಲ್ಲ ಅವರು ಮಾಡಿರುವಂತಹ ಸಾಧನೆ ಅಪಾರವಾದುದು. ಅದನ್ನು ವರ್ಣಿಸುವುದಕ್ಕೆ ಸಾಧ್ಯವಿರಲಾರದಷ್ಟು ಕೆಲಸ ಕಾರ್ಯಗಳನ್ನು ಮಾಡಿದಂತಹವರು. ಶ್ರೀ ಉಮೇಶ್ ವಿ.ಕತ್ತಿಯವರು ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಎನ್ನುವಂತಹ ಭಾವನೆಯ ಅರಿವು ನಮಗಿರಲಿಲ್ಲ. ಅವರು ಅನೇಕ ಬಾರಿ ಹೇಳುತ್ತಿದ್ದರು. ನನ್ನ ಜೊತೆಗೆ ಮೂರು ದಶಕಗಳಿಗಿಂತ ಹೆಚ್ಚು ಕಾಲ ಬಹಳ ಅತ್ಯಂತ ಒಡನಾಟದಲ್ಲಿದ್ದಂತಹವರು ಮತ್ತು ಆತ್ಮೀಯರಾಗಿದ್ದಂತಹವರು. 6ನೇ ತಾರೀಖು ರಾತ್ರಿ 11 ಗಂಟೆ 15 ನಿಮಿಷಕ್ಕೆ ನನಗೊಂದು ಕರೆ ಬಂತು. ಉಮೇಶ್ ವಿ. ಕತ್ತಿ ಸಾಹುಕಾರರಿಗೆ ಹೃದಯಘಾತವಾಗಿದೆ. ಅವರನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ admit ಮಾಡಿದ್ದೇವೆ. ನಾನು ಹೋಗುವಷ್ಟರೊಳಗೆ ಶ್ರೀ ಉಮೇಶ್ ವಿ. ಕತ್ತಿಯವರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಇರಲಿಲ್ಲ, ಅವರು ನಮ್ಮನ್ನೆಲ್ಲರೂ. ದಿ. ಶ್ರೀ ಉಮೇಶ್ ವಿ. ಕತ್ತಿಯವರ ಬಗ್ಗೆ ಮಾನ್ಯ ಸದಸ್ಯರೆಲ್ಲರೂ ಪ್ರಸ್ತಾಪ ಮಾಡಿದ್ದಾರೆ. ಅವರ ಬಗ್ಗೆ ನಾನು ಹೆಚ್ಚು ಪ್ರಸ್ತಾಪ ಮಾಡುವುದಕ್ಕೆ ಹೋಗುವುದಿಲ್ಲ. ಆದರೆ ಶ್ರೀ ಉಮೇಶ್ ವಿ. ಕತ್ತಿಯವರು ಎಲ್ಲರಿಗೂ ಗೆಳೆಯರು. ಅವರು ಹಿರಿಯರಿಗೂ ಮತ್ತು ಕಿರಿಯರಿಗೂ ಗೆಳೆಯರು. ಅವರು ಬಹಳ ಪ್ರೀತಿ, ವಿಶ್ವಾಸದಿಂದ ಎಲ್ಲರ ಜೊತೆಯಲ್ಲಿ ಒಡನಾಟವನ್ನು ಹೊಂದಿರುವಂತಹವರು. ಮಾನ್ಯ ಸಭಾಪತಿಯವರೇ, 1999ರಲ್ಲಿ ನಾನು ಚುನಾವಣೆಯಲ್ಲಿ ಸೋತಿದ್ದೆ. ಆಗ Electronic Voting Machine (EVM) ಇರಲಿಲ್ಲ. ಆಗ ballot paper ವ್ಯವಸ್ಥೆ ಇತ್ತು. ರಾತ್ರಿ 12 ಗಂಟೆಯವರೆಗೂ ಮತಗಳನ್ನು ಕೌಂಟಿಂಗ್ ಮಾಡಿದಾಗ, ನಾನು ಸುಮಾರು 220 ಮತಗಳ ಅಂತರದಲ್ಲಿ ಸೋತು ಮನೆಗೆ ಬಂದೆ. ಆಗ ಮನೆಗೆ ಬರುವಷ್ಟರೊಳಗೆ phone ring ಆಗುತ್ತಿತ್ತು. ನಮ್ಮ ಹುಡುಗ ಕರೆ ಸ್ವೀಕರಿಸಿ, ಮಾನ್ಯ ಉಮೇಶ್ ವಿ. ಕತ್ತಿ ಸಾಹುಕಾರವರು ಮಾತಾಡುತ್ತಾರೆ ಎಂದು ನನಗೆ ಕೊಟ್ಟ. ಅವನ ಧ್ವನಿ, ನನಗೆ ಏನು ಹೇಳಬೇಕು? “ಎಂತಾ ಮುಳ್ಳ ಇದಿಯೋ, ಐದು ವರ್ಷದೊಳಗೆ, ಒಂದು ಐದು ನೂರು ಮಂದಿ ಜೋಡಿ ಸಾರಾಯಿ ಕುಡಿಯುವುದಕ್ಕಾಗಲಿಲ್ಲ ನಿನಗೆ, ಐದು ನೂರು ಮಂದಿ ಜೋಡಿ ಸಾರಾಯಿ ಕುಡಿದಿದ್ದರೆ, 220 ಮತಗಳಲ್ಲಿ ಗೆದ್ದು ಬಿಡುತ್ತಿದ್ದೆ.”

(ಮುಂದು)

(775) 12.50, 12-09-2022, ಟಿಪ್ಪಣಿ-ಕೆಎಸ್

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಗೋವಿಂದ ಎಂ.ಕಾರಜೋಳ (ಮುಂದು..)**

ಅದು ಅವರ ಮಾತು. ಆಯಿತು. ನಾಳೆಯೇ ನಿನ್ನ ಹತ್ತಿರ ಟ್ರೈನಿಂಗ್‌ಗೆ ಬರುತ್ತೇನೆಂದು ನಗುತ್ತಾ ಹೇಳಿದನು. ನೀನು ಹೇಗೆ ಸೋತೆ ನನಗೆ ಬಹಳ ನೋವಾಯಿತು. ಅದಕ್ಕಾಗಿ ನಾನು ಇಂತಹ ತಡರಾತ್ರಿ ನಿನಗೆ ಕರೆ ಮಾಡಿದೆನೆಂದು ಹೇಳಿದರು. ಅಂದರೆ ಅಂತಹ ಒಂದು ಕಳಕಳ ಮತ್ತು ಕಾಳಜಿ ಹೊಂದಿದ್ದವರು. ಅವೊತ್ತು ಅವರು ಗೆದ್ದಿದ್ದರು ನಾನು ಸೋತಿದ್ದೆನು. ನಂತರ 2008ರಲ್ಲಿ ನಾನು ಸಣ್ಣ ನೀರಾವರಿ ಸಚಿವನಾದ ನಂತರ ಒಂದು ದಿನ ನನ್ನ ಹತ್ತಿರ ಬಂದು, ನಡೆ ದೋಸ್ತಾ ಊರಿಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹೋಗೋಣ ಎಂದರು. ನಾನು ಏತಕ್ಕೆ ಎಂದು ಕೇಳಿದೆನು. ಕಮಕನೂರಲ್ಲ ಒಂದು ಕೆರೆ ಒಡೆದಿದೆ, ಅದರ ಸಲುವಾಗಿ ಶ್ರೀ ಎ.ಬಿ.ಪಾಟೀಲ್ ರವರು ಸೋತಿದ್ದಾರೆ. ಅದು ಒಡೆದು ಬಹಳ ದಿವಸವಾಯಿತು ನಡೆ ಹೋಗೋಣವೆಂದು ಹೇಳಿದರು. ನಾನು ಅದನ್ನು ಮಾಡಿಕೊಡುತ್ತೇನೆಂದು ಹೇಳಿ, ಗೆದ್ದು ಬಂದಿದ್ದೇನೆ ಅದಕ್ಕಾಗಿ ನೀನು ಬರಬೇಕೆಂದರು. ಅದು ಬಹಳ ದೊಡ್ಡಕೆರೆ. ಅವರ ಸ್ವಭಾವ ಏನೆಂದರೆ ಹಿಡಿದ ಕೆಲಸವನ್ನು ಬಿಡುತ್ತಿರಲಿಲ್ಲ. ಅವರು ನನ್ನನ್ನೂ ಕೂಡ ಬಿಡಲಿಲ್ಲ, ನಾವಿಬ್ಬರು ಅಲ್ಲಗೆ ಹೋಗಿ ನೋಡಿದಾಗ ಬಹಳ ದೊಡ್ಡ ಪ್ರಮಾಣದಲ್ಲ ಕೆರೆ ಒಡೆದು ಹೋಗಿತ್ತು. ಇದನ್ನೇನು ರಿಪೇರಿ ಮಾಡುವುದಕ್ಕೆ ಆಗುವುದಿಲ್ಲ, ಹೊಸದಾಗಿ ಮಾಡಬೇಕೆಂದು ನಮ್ಮ engineers ಹೇಳಿದರು. ಅದನ್ನೆಲ್ಲಾ ನನಗೆ ಏನೂ ಹೇಳಬೇಡ. ಎಂಟು ದಿವಸದಲ್ಲ ಇದಕ್ಕೆ sanction ಕೊಟ್ಟು ಕೆಲಸ ಶುರು ಆಗಬೇಕೆಂದು ಹೇಳಿದರು. ಅವೊತ್ತಿನ ದಿವಸ ಅದು ಸುಮಾರು ರೂ.10 ಕೋಟಿಗಳು ಖರ್ಚು ಮಾಡಿ ಮಾಡುವಂತಹ ಕೆಲಸವಾಗಿತ್ತು. ಆಯಿತಪ್ಪಾ ನೀನು ಯಾರಿಗೆ ಹೇಳುತ್ತೀಯೋ ಹೇಳಬಿಡು. ನಿಮ್ಮ ಅಧಿಕಾರಿಗಳನ್ನು ಕೇಳಿ ಯಾರು ಚೆನ್ನಾಗಿ ಕೆಲಸ ಮಾಡಿಸುತ್ತಾರೋ ಅವರನ್ನು ಕಳುಹಿಸು, ಅವರಿಗೆ ಏನು ಸಹಾಯ; ಸಹಕಾರ ಬೇಕೋ ಅದನ್ನು ನಾನು ಮಾಡುತ್ತೇನೆ. ಒಂದುವೇಳೆ ಅವರಿಗೆ ಬಿಲ್ ಆಗದಿದ್ದರೆ, ಆ ಬಿಲ್ ಆಗುವತನಕ ನಾನು ದುಡ್ಡು ಕೊಡುತ್ತೇನೆ ಕೆಲಸ ಮಾಡಲ ಎಂದು ಹೇಳಿದರು. ಅಂತಹ ಒಂದು ಸಾಮಾಜಿಕ ಕಳಕಳ ಹೊಂದಿದ್ದಂತಹ ಮನುಷ್ಯ. ನಾವು ಆ ಕೆರೆಯನ್ನು ರೆಡಿ ಮಾಡಿಸಿದೆವು. ಅದಾದ ನಂತರ ನನ್ನನ್ನು ಕರೆದುಕೊಂಡು ಹೋಗಿ ಸನ್ಮಾನ ಮಾಡಿದರು. ಅಂದರೆ ಅವರು ಯಾವುದೇ ಕೆಲಸವನ್ನು ಹಿಡಿದರೆಂದರೆ ಬಿಡುತ್ತಿರಲಿಲ್ಲ. ಅತ್ಯಂತ ಸಾಮಾಜಿಕ ಕಳಕಳಯನ್ನು ಹೊಂದಿದ್ದಂತಹ ವ್ಯಕ್ತಿ. ಅವರು ಮಾತನಾಡುವುದು, ನೋಡುವುದಕ್ಕೆ ಬಹಳ rough ಆಗಿ ಕಾಣುತ್ತಿದ್ದರು. ಆದರೆ ಅಷ್ಟೇ ಹೂವಿನಂತಹ ಹೃದಯವುಳ್ಳವರು. ಯಾರಿಗೂ ಕೂಡ ಅನ್ಯಾಯ ಮಾಡತಕ್ಕಂಥವರಲ್ಲ. ಯಾವುದೇ ಒಂದು ವಿಷಯವನ್ನು ಮನಸ್ಸಿನಲ್ಲಿಟ್ಟುಕೊಂಡು ವೈರತ್ವ ಮಾಡತಕ್ಕಂಥವರಲ್ಲ. ಬಹಳ ಅಧ್ಬುತವಾದಂತಹ ಮನುಷ್ಯ. ಅಂತಹ ಒಬ್ಬ ಗೆಳೆಯನನ್ನು ನಾವು ಇವತ್ತು ಕಳೆದುಕೊಂಡಿದ್ದೇವೆ. ಅವರ ಕುಟುಂಬದವರಿಗೆ, ಅವರ ಅಭಿಮಾನಿಗಳಿಗೆ ಮತ್ತು ಅವರ ಬಂಧು-ಬಳಗದವರಿಗೆ ಆಗಿರತಕ್ಕಂಥ ನೋವು ಮತ್ತು ದುಃಖದಲ್ಲ ನಾವೆಲ್ಲ ಭಾಗಿಯಾಗಿದ್ದೇವೆ. ನಾವೆಲ್ಲಾ ಅವರ ಅಂತೈಕ್ಯಿಯೆಗೆ ಹೋಗಿ ಬಂದೆವು. ಅವರ ಕುಟುಂಬದವರ ದುಃಖದಲ್ಲ ನಾವೆಲ್ಲರೂ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕೂಡ ಭಾಗಿಯಾಗಿದ್ದೇವೆಂದು ಈ ಸಂದರ್ಭದಲ್ಲಿ ಹೇಳುವುದಕ್ಕೆ ಬಯಸುತ್ತೇನೆ. ಅದೇ ರೀತಿಯಾಗಿ ವಿಧಾನಸಭೆಯ ಹಾಗೂ ವಿಧಾನ ಪರಿಷತ್ತಿನ ಮಾಜಿ ಶಾಸಕರು ಹಾಗೂ ಸಚಿವರಾದ ಶ್ರೀ ಎಂ.ರಘುಪತಿಯವರು ನಮಗೆಲ್ಲಾ ಬಹಳ ಪರಿಚಯಸ್ಥರು. ಅವರು ದೀನ-ದಲಿತರ ಬಗ್ಗೆ, ಬಡವರ ಬಗ್ಗೆ ಹಾಗೂ ಹಿಂದುಳಿದವರ ಬಗ್ಗೆ ಅಪಾರವಾದಂತಹ ಕಳಕಳ ಮತ್ತು ಕಾಳಜಿ ಇರತಕ್ಕಂಥ ಮನುಷ್ಯ. ಬಡವ-ಶ್ರೀಮಂತ ಎಂದು ಮಕ್ಕಳಲ್ಲಿ ಬೇಧ-ಭಾವ ಬರಬಾರದು ಎನ್ನುವ ಕಾರಣಕ್ಕಾಗಿಯೇ ಸಮವಸ್ತ್ರವನ್ನು ಜಾರಿಗೆ ತಂದಿರತಕ್ಕಂಥ ಅಪರೂಪದ ರಾಜಕಾರಣಿ. ಅವರು ಕೂಡ ನಮ್ಮನ್ನೆಲ್ಲರನ್ನೂ. ಅವರ ಕುಟುಂಬ ವರ್ಗದವರಿಗೆ ಆಗಿರತಕ್ಕಂಥ ದುಃಖದಲ್ಲೂ ಕೂಡ ನಾವು ಭಾಗಿಯಾಗಿದ್ದೇವೆ. ಅದೇ ರೀತಿಯಾಗಿ ಕನ್ನಡ ಸುಗಮ ಸಂಗೀತ ಕ್ಷೇತ್ರದ ಗಾಯಕರಾದ ಶಿವಮೊಗ್ಗ ಸುಬ್ಬಣ್ಣನವರು ಮತ್ತು ಇನ್ನುಳಿದ ಗಣ್ಯರು ಏನು ಅಗಲಿದ್ದಾರೆ, ಅವರೆಲ್ಲರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ನೀಡಲ ಎಂದು ಪ್ರಾರ್ಥಿಸಿ ನನ್ನ ಮಾತನ್ನು ಮುಗಿಸುತ್ತಿದ್ದೇನೆ.

**ಸಭಾಪತಿಯವರು:-** ಮೃತರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತಾ, ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಪರಮಾತ್ಮನು ಕರುಣಿಸಲೆಂದು ಪ್ರಾರ್ಥಿಸುತ್ತೇವೆ. ಮೃತರ ಗೌರವಾರ್ಥ ಮಾನ್ಯ ಶಾಸಕರುಗಳು ಎದ್ದು ನಿಂತು ಒಂದು ನಿಮಿಷ ಮೌನವನ್ನಾಚರಿಸಬೇಕೆಂದು ಕೇಳಿಕೊಳ್ಳುತ್ತೇನೆ.

(ಮೃತರ ಗೌರವಾರ್ಥ ಸದನದ ಎಲ್ಲಾ ಸದಸ್ಯರುಗಳು ಎದ್ದು ನಿಂತು ಒಂದು ನಿಮಿಷ

ಮೌನವನ್ನಾಚರಿಸಿದರು)

**ಶ್ರೀ ಯು.ಬಿ.ವೆಂಕಟೇಶ್:-** ಮಾನ್ಯ ಸಭಾಪತಿಯವರೇ, ತಾವು ಕೊಟ್ಟಿರತಕ್ಕಂತಹ ಸಂತಾಪ ಸೂಚನೆಯಲ್ಲಿ, ದಿವಂಗತ ಉಮೇಶ್ ವಿ.ಕತ್ತಿ ಯವರ ತಂದೆಯವರಾದ ಶ್ರೀ ವಿಶ್ವನಾಥ ಕತ್ತಿಯವರ ಹೆಸರನ್ನು ಶ್ರೀ ವಿಶ್ವನಾಥ ಶೆಟ್ಟಿ ಎಂದು ಬರೆಯಲಾಗಿದೆ. ಅದು ಶ್ರೀ ವಿಶ್ವನಾಥ ಕತ್ತಿ ಎಂದು ಬರೆಯಬೇಕಿತ್ತು. ಹಾಗಾಗಿ, ಸಂಬಂಧಪಟ್ಟವರಿಗೆ ತಾವು ಸ್ವಲ್ಪ ಹೇಳಬೇಕು. ಮುಂದೆ ಇಂತಹ ತಪ್ಪುಗಳು ಆಗಬಾರದೆಂದು ಹೇಳುವುದಕ್ಕೆ ಬಯಸುತ್ತಿದ್ದೇನೆ.

**ಸಭಾಪತಿಯವರು:-** ಆಯಿತು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

---

ಸದನದಲ್ಲ ಪ್ರಸ್ತಾಪಿಸಿದ ಸಂತಾಪ ಸೂಚನೆಯ ನಿರ್ಣಯವನ್ನು ಮೃತ ಗಣ್ಯರ ಕುಟುಂಬ ವರ್ಗದವರಿಗೆ ಕಳುಹಿಸಲಾಗುವುದು. ಈಗ ಸದನವನ್ನು ನಾಳೆ ಬೆಳಿಗ್ಗೆ 11 ಗಂಟೆಯವರೆಗೆ ಮುಂದೂಡಲಾಗಿದೆ.

(ಸದನವು ಮಧ್ಯಾಹ್ನ 12 ಗಂಟೆ 56 ನಿಮಿಷಕ್ಕೆ ಮುಕ್ತಾಯಗೊಂಡು ಪುನಃ ಮಂಗಳವಾರ, 13 ನೇ ಸೆಪ್ಟೆಂಬರ್ ಮಾಹೆ 2022 ರಂದು ಬೆಳಿಗ್ಗೆ 11 ಗಂಟೆಗೆ ಸಮಾವೇಶಗೊಳ್ಳಲು ತೀರ್ಮಾನಿಸಿತು)

